



ಬರೇಲಿ ಸೆ ಮದಿನಾ



✽ ಮುಫ್ತಿಯಿ ಕಾಫಿಮೆ ಹಂದ್ ಬರೇಲಿ ಸೆ ಮದಿನಾ	05	✽ ಬಾ ಬ-ರ-ಕರ್ ತಪಸ್ವೀ	10
✽ ಫಾಯಿ ಫರ್ ಸೆ ಕಾಫಿನೆ ಫರ್ ಕರ್	07	✽ ಕ್ಯೂ ಸೆ ಫೂಟ್ ತೋ ಗಯಿ !	11
✽ ಮುಜ್ತಾಹ್ ಕುಶಾ ನಾ ದೀದಾರ್	08	✽ ಬಾಲಿಕ್ ಬರ್ಸನೆ ಲಗ	14
✽ ಮುಜ್ತಾಹ್ ಶಹ್‌ಜಾದಾ	15		

ಶೈಕ್ಷಣಿಕ, ತರೀಕತ್, ಅಮೀರೆ ಅಹ್‌ಲೆ ಸುನ್ನತ್, ಬಾನಿಯೀ ದಾ'ವತೆ ಇಸ್ಲಾಮಿ, ಹಜ್ಜೆರತೆ ಅಲ್ಲಾಮಾ ಮೌಲಾನಾ ಅಬು ಐಲಾಲ್



ಮುಹಮ್ಮದ್ ಇಬ್ನ್ಯಾನ್ ಆತ್ತಾದ್ ಕ್ಲಾದೀ ರ-ಝೀ

الْحَمْدُ لِلَّهِ رَبِّ الْعَالَمِينَ وَالصَّلَاةُ وَالسَّلَامُ عَلَى سَيِّدِ الْمُرْسَلِينَ
 مَا بَعُدَ فَأَعُوذُ بِاللَّهِ مِنَ الشَّيْطَانِ الرَّجِيمِ بِسْمِ اللَّهِ الرَّحْمَنِ الرَّحِيمِ

ಕಿರಾಬ್ ಪಠನೆ ಕಿ ದುಖ

ಅರ್ಜ್ : ಶೈಕ್ ತರೀಕತ್, ಅಮೀರೆ ಅಹಲೆ ಸುನ್ನತ್, ಬಾನಿಯೇ ದಾವತೆ ಇಸ್ಲಾಮಿ, ಹಝ್ರತೆ ಅಲ್ಲಾಮಾ ಮೌಲಾನಾ ಅಬು ಬಲಾಲ್ ಮುಹಮ್ಮದ್ ಇಲ್ಯಾಸ್ ಅತ್ತಾರ್ ಕ್ರಾದಿರೀ ರ-ಝವೀ رحمۃ اللہ علیہ

ದೀನಿ ಕಿರಾಬ್ ಯಾ ಇಸ್ಲಾಮಿ ಸಬಕ್ ಪಠನೆ ಸೆ ಹಹಲೆ ಝೇಲ್ ಮೇಂ ದೀ ಹುಯಿ ದುಖ ಪಠ್ ಅಜಿಯೆ بِسْمِ اللَّهِ الرَّحْمَنِ الرَّحِيمِ ಜೋ ಕುಛ್ ಪಠೇಂಗೆ ಯಾದ್ ರಹೇಗಾ. ದುಖ ಏಕ್ ಹೈ.

اللَّهُمَّ افْتَحْ عَلَيْنَا حِمَمَتَكَ وَأُنشِرْ
 عَلَيْنَا رَحْمَتَكَ يَا ذَا الْجَلَالِ وَالْإِكْرَامِ

ತರ್ಜಮಾ : ಅಯ್ ಅಲ್ಲಾಹ್ ! ಹಮ್ ಪರ್ ಇಲ್ಮಮ್ ವ ಹಿಕ್ಮತ್ ಕೆ ದರ್ವಾಝೆ ಖೋಲ್ ದೇ ಔರ್ ಹಮ್ ಪರ್ ಅಪ್ನಿ ರಹ್ಮತ್ ನಾಝಲ್ ಫರ್ಮಾ! ಅಯ್ ಅ-ಝಮತ್ ಔರ್ ಬುಝುರ್ಗಿ ವಾಲೆ.

(المستطرف ج ١ ص ٤٠٠ دار الفكر بيروت)

ತಾಜಬಿ ಗ್ರಮೇ ಮದೀನಾ
 ವ ಬಕ್ರೀ
 ವ ಮಘ್ಫಿರತ್



ನೋಟ್ : ಅವ್ವಲ್ ಆಖರ್ ಏಕ್ ಏಕ್ ಬಾರ್ ದುರೂದ್ ಶರೀಫ್ ಪಠ್ ಅಜಿಯೆ.

13 ಶವ್ವಾಲುಲ್ ಮುಕರ್ರಮ್ 1428 ಹಿ.

ಬರೇಲ ನೆ ಮದೀನಾ

ಏಕ್ ರಿನಾಲಾ (ಬರೇಲ ನೆ ಮದೀನಾ)

ಶೈಕ್ ತರೀಕತ್, ಅಮೀರೆ ಅಹಲೆ ಸುನ್ನತ್, ಬಾನಿಯೇ ದಾವತೆ ಇಸ್ಲಾಮಿ, ಹಝ್ರತೆ ಅಲ್ಲಾಮಾ ಮೌಲಾನಾ ಅಬು ಬಲಾಲ್ ಮುಹಮ್ಮದ್ ಇಲ್ಯಾಸ್ ಅತ್ತಾರ್ ಕ್ರಾದಿರೀ ರ-ಝವೀ رحمۃ اللہ علیہ ನೆ ಉರ್ದು ಝಬಾನ್ ಮೇಂ ತಹ್ರೀರ್ ಫರ್ಮಾಯಾ ಹೈ.

ಮಜ್ಲಿಸೆ ತರಾಜಿಮ್ (ದಾವತೆ ಇಸ್ಲಾಮಿ) ನೆ ಇಸ್ ರಿನಾಲೆ ಕೋ ಕನ್ನಡ ರಸ್ತೆಮುಲ್ ಖತ್ ಮೇಂ ತರ್ತೀಬ್ ದೇ ಕರ್ ಪೇಶ್ ಕಿಯಾ ಹೈ ಔರ್ ಮಕ್-ತ-ಬತುಲ್ ಮದೀನಾ ನೆ ಶಾಯೇಅ ಕರ್ವಾಯಾ ಹೈ. ಇಸ್ ಮೇಂ ಅಗರ್ ಕಿಸೀ ಜಗಹ್ ಕಮೀ ಬೇಶಿ ಪಾಯೇಂ ತೋ ಮಜ್ಲಿಸೆ ತರಾಜಿಮ್ ಕೋ (ಬ ಝರೀಅಯೆ ಮಕ್ತೂಬ್ ಯಾ ಈ-ಮೇಲ್) ಮುತ್ತಲಫ್ ಫರ್ಮಾ ಕರ್ ಸವಾಬ್ ಕಮಾಯಿ.

ರಾಜತಾ : ಮಜ್ಲಿಸೆ ತರಾಜಿಮ್ (ದಾವತೆ ಇಸ್ಲಾಮಿ)

ಮಕ್-ತ-ಬತುಲ್ ಮದೀನಾ

ಎ.ಜೆ.ಮುಧೋಲ್ ಕಾಂಪ್ಲೆಕ್ಸ್, ಎ.ಜೆ.ಮುಧೋಲ್ ರೋಡ್,
 ನಝ್ದ್ ಔಜ್, ಪುರಾನಿ ಹುಬಲ, ಹುಬಲ - 24 ಕರ್ನಾಟಕ

Ph : 0836-3244860

E-mail : majlisetarajimhubli@gmail.com

الْحَمْدُ لِلَّهِ رَبِّ الْعَالَمِينَ وَالصَّلَاةُ وَالسَّلَامُ عَلَى سَيِّدِ الْمُرْسَلِينَ
 أَمَا بَعْدُ فَأَعُوذُ بِاللَّهِ مِنَ الشَّيْطَانِ الرَّجِيمِ بِسْمِ اللَّهِ الرَّحْمَنِ الرَّحِيمِ



ಬರೇಲಿ ಸೆ ಮದೀನಾ



ಶೈತಾನ್ ಲಾಖ್ ಸುಸ್‌ತಿ ದಿಲಾಯಿ ಮಗರ್ ಬ ನಿಯ್ಯತೆ ಸವಾಬ್
 ಏಹ್ ರಿಸಾಲಾ (20 ಸಫಾಹಾತ್) ಪೂರಾ ಪಠ್ ಕರ್ ಅಪ್‌ನಿ
 ದುನ್‌ಯಾ ವ ಆಖರತ್ ಕಾ ಭಲಾ ಕೀಜಿಯೆ.

ದುರೂದ್ ಶರೀಫ್ ಕಿ ಫಜೀಲತರ್

ಹಝ್ರತೆ ಉಬಾಯ್ಯಿ ಬನ್ ಕಾ'ಬ್ رَضِيَ اللَّهُ تَعَالَى عَنْهُ ನಿ ಅರ್‌ಜ್ಞ್ ಕೀ. ಕಿ
 ಮೈಂ (ಸಾರಿ ವಿದ್, ವಝೀಫೆ ಛೋಡ್ ದೂಂಗಾ) ಅಪ್‌ನಾ ಸಾರಾ ವಕ್‌ತ್
 ದುರೂದ್ ಖ್ವಾನಿ ಮೇಂ ಸಫಾ ಕರೂಂಗಾ. ತೋ ಸರ್‌ಕಾರೆ ಮದೀನಾ
 صَلَّى اللَّهُ تَعَالَى عَلَيْهِ وَآلِهِ وَسَلَّمَ ನಿ ಫರ್ಮಾಯಾ : ಏಹ್ ತುಮ್‌ಹಾರಿ ಫಿಕ್‌ರಾಂ ಕೋ
 ದೂರ್ ಕರ್‌ನೆ ಕೆ ಅಯೆ ಕಾಫಿ ಹೋಗಾ ಔರ್ ತುಮ್‌ಹಾರೆ ಗುನಾಹ್ ಮುಅಫ್
 ಕರ್ ದಿಯೆ ಜಾಯೇಂಗೆ.

(تروي ج ٤ ص ٢٠٧ حديث ٢٤٦٠ دار الفكر بيروت)

صَلُّوْا عَلَيَّ الْحَيِّبِ! صَلَّى اللهُ تَعَالَى عَلَيَّ مُحَمَّدٍ

ಏಹ್ ಉನ್ ದಿನಾಂ ಕಿ ಬಾತ್ ಹೈ ಜಬ್ ಮೈಂ ಬಾಬುಲ್ ಮದೀನಾ
 ಕರಾಜಿ ಕೆ ಅಲಾಕ್. ಖಾರಾದಾರ್ ಮೇಂ ವಾಕ್‌ಫಿ. ಹಝ್ರತೆ ಸಯ್ಯಿದುನಾ
 عَلَيْهِ رَحْمَةُ اللَّهِ الْبَارِي ಕೆ ಮಝಾರ್ ಶರೀಫ್ ಸೆ ಮುಲ್‌ಹಕ್ತಾ ಹೈದರೀ ಮನ್‌ಜಿದ್ ಮೇಂ ತಾಜ್‌ದಾರೆ
 ಅಹ್‌ಲೆ ಸುನ್ನತ್, ಶಹ್‌ಜಾದಯೆ ಆ'ಲಾ ಹಝ್ರತೆ, ಹುಝೂರ್ ಮುಫ್‌ತಿಯೆ
 عَلَيْهِ رَحْمَةُ الرَّحْمَنِ ಕಾ ಮು-ತಬ್ರಕ್ ಇಮಾಮಾ ಶರೀಫ್ ಸರ್ ಪರ್ ಸಜಾ ಕರ್ ನಮಾಜೆ ಫಜ್‌ರ್
 ಪಠಾಯಾ ಕರ್‌ತಾ ಥಾ. الْحَمْدُ لِلَّهِ عَزَّوَجَلَّ ಏಹ್ ವಲಯ್ಯೆ ಕಾಮಿಲ್ ಕಾ ಇಮಾಮಾ

ಫರ್ಮಾನವ ಮುಹಾತಫಾ : صلى الله تعالى عليه وآله وسلم : ಜಿಸ್ ನೆ ಮುಝ್ ಪರ್ ಏಕ್ ಬಾರ್ ದುರಾದ

ಪಾಕ್ ಪಠಾ ಅಲ್ಲಾಹ್ غَزْوَةً لُحْنِ ಪರ್ ದಸ್ ರಹಮತೇಂ ಭೇಜತಾ ಹೈ. (೮)

ಶರೀಫ್ ಬಾರಹಾ ಮೇರೆ ಹಾಥೌಂ ಔರ್ ಸರ್ ನೆ ಮಸ್ ಹುವಾ ಹೈ. **إِنَّمَا لِلَّهِ** ಮೇರೆ ಹಾಥೌಂ ಔರ್ ಸರ್ ಕೋ ಜಹನ್ನಮ್ ಕಿ ಆಗ್ ನೆಹೀಂ ಛುಯೇಗಿ. ಔರ್ ಜಬ್ ಹಾಥೌಂ ಔರ್ ಸರ್ ಕೋ ನೆ ಛುಯೇಗಿ ತೋ **إِنَّمَا لِلَّهِ** ಸಾರಾ ಹಿ ಬದನ್ ಮಹಫೂಝ್ ರಹೇಗಾ. ದರ್ ಅಸಲ್ ಬಾತ್ ಏಕ್ ಹೈ ಕಿ ಮು-ತಜ್ಜಕ್ರಾ ಹೈದರೀ ಮಸ್ಜಿದ್ ಮೇಂ ಆ'ಲಾ ಹಝ್ರತ್, ಅಜ್ಜೀಮುಲ್ ಬ-ರ-ಕತ್, ಇಮಾಮೆ ಅಹಲೆ ಸುನ್ನತ್, ಮುಜದ್ದಿದೆ ದೀನೋ ಮಿಲ್ಲತ್, ಆಲಮೆ ಶರೀಫತ್, ವಾಕ್ಸಿಫೆ ಅನ್ರಾರೆ ಹಕೀಕತ್, ಪೀರೆ ತರೀಕತ್ ಮೌಲಾನಾ ಶಾಹ್ ಇಮಾಮ್ ಅಹಮದ್ ರಝಾ ಖಾನ್ **عَلَيْهِ رَحْمَةُ الرَّحْمٰنِ** ಕೆ ಖಲೀಫೆಯೆ ಮಜಾಝ್ ಮದ್ದಾಹುಲ್ ಹಜೀಬ್, ಸಾಹಿಬೆ ಕಿಬಾಲಯೆ ಬಖ್ಶಿಶ್ ಹಝ್ರತ್ ಮೌಲಾನಾ ಜಮೀಲುರ್ ರಹಮಾನ್ ಕಾದಿರೀ ರ-ಝವೀ **عَلَيْهِ رَحْمَةُ اللَّهِ الْقَوِي** ಕೆ ಫರಙ್ಗಂದೆ ಅರ್ಜುಮಂದ್ ಹಝ್ರತ್ ಅಲ್ಲಾಮಾ ಮೌಲಾನಾ ಹಮೀದುರ್ ರಹಮಾನ್ ಕಾದಿರೀ ರ-ಝವೀ **عَلَيْهِ رَحْمَةُ اللَّهِ الْقَوِي** ಇಮಾಮತ್ ಫರ್ಮಾತೆ ಥೆ. ಚುಂಕಿ ಮಸ್ಜಿದ್ ನೆ ಆಪ್ ಕಾ ದೌಲತ್ ಖಾನಾ ತಕರೀಬನ್ ಥೆ ಸಾತ್ ಕಿಲೋ ಮೀಟರ್ ದೂರ್ ಥಾ ಅಹಾಝಾ ಫಝರ್ ಕಿ ಇಮಾಮತ್ ಕಿ ಮುಝ್ ಸಆದತ್ ಮಿಲ್ತಿ ಥಿ ಔರ್ ಉನ್ ಕಾ ಹುಝೂರ್ ಮುಫ್ತಿಯೆ ಆ'ಙ್ಗಮೆ ಹಿಂದ್ **عَلَيْهِ رَحْمَةُ اللَّهِ تَعَالَى** ವಾಲಾ ಇಮಾಮಾ ಶರೀಫ್ ಮುಝ್ ನಸೀಬ್ ಹೋ ಜಾತಾ, ಜಿಸ್ ನೆ ಮೈಂ ಬ-ರ-ಕತೇಂ ಹಾಸಿಲ್ ಕಿಯಾ ಕರ್ತಾ. ಏಕ್ ಬಾರ್ ಹಝ್ರತ್ ಮೌಲಾನಾ ಹಮೀದುರ್ ರಹಮಾನ್ **عَلَيْهِ رَحْمَةُ الْمَنّٰنِ** ನೆ ಆ'ಲಾ ಹಝ್ರತ್ **عَلَيْهِ رَحْمَةُ اللَّهِ تَعَالَى** ಕೆ ಫಝಾಯಿಲ್ ಬಯಾನ್ ಕರ್ತೆ ಹುಯೆ ಮುಝ್ ನೆ ಫರ್ಮಾಯಾ : ಮೈಂ ಉನ್ ದಿನೌಂ ಛೋಟಾ ಬಜ್ಜಾ ಥಾ ಔರ್ ಮುಝ್ ಅಱ್ಱೀ ತರಹ್ ಯಾದ್ ಹೈ ಕಿ ಆ'ಲಾ ಹಝ್ರತ್ **عَلَيْهِ رَحْمَةُ اللَّهِ تَعَالَى** ಮುಝ್ ನೆ ಭಿ ಔರ್ ಹರ್ ಬಜ್ಜೆ ನೆ "ಆಪ್" ಕಹ್ ಕರ್ ಹಿ ಗುಫ್ತ-ಗೂ ಫರ್ಮಾತೆ ಥೆ, ಡಾಂಟನಾ, ಝಾಡನಾ ಔರ್ ತೂ ತುಕಾರ್ ಆಪ್ **عَلَيْهِ رَحْمَةُ اللَّهِ تَعَالَى** ಕೆ ಮಿಝಾಜೆ ಮುಬಾರಕ್ ಮೇಂ ನೆ ಥಾ, ಏಕ್ ಜುಮೆ'ರಾತ್ ಕೋ ಮೈಂ ಬರೇಲ ಶರೀಫ್ ಮೇಂ ಆ'ಲಾ ಹಝ್ರತ್ **عَلَيْهِ رَحْمَةُ اللَّهِ تَعَالَى** ಕೆ ಕಾಶಾನಯೆ ರಹಮತ್ ಪರ್ ಹಾಝಿರ್ ಥಾ ಕಿ ಕೋಯಿ ಸಾಹಿಬ್ ಮಿಲ್ನೆ ಆಯೆ ಔರ್ ವೋಹ್ ವಕ್ತ್ ಆಮ್ ಮುಲಾಕಾತ್ ಕಾ ನೆಹೀಂ ಥಾ ಲೇಕಿನ್ ವೋಹ್ ಮಿಲ್ನೆ ಪರ್ ಮುಸಿರ್ ಥೆ. ಚುನಾಂಚೆ ಮೈಂ ಆ'ಲಾ ಹಝ್ರತ್ **عَلَيْهِ رَحْمَةُ اللَّهِ تَعَالَى** ಕೆ ಖಾಸ್ ಕಮರೆ ಮೇಂ ಪೈಗಾಮ್ ದೇನೆ ಚಲಾ ಗಯಾ ಮಗರ್ ಕಮರೆ ಮೇಂ ತೋ ಕುಜಾ ಪೂರೆ ಮಕಾನ್ ಮೇಂ

ಭರ್ಮಾನೆ ಮುಸಾಹಿಷಾ صَلَّى اللهُ تَعَالَى عَلَيْهِ وَآلِهِ وَسَلَّمَ : ಹೋ ಶಬ್ಹಾನ್ ಮುರ್ದು ಪರ್ ಪಾಕ್ ಪಡ್ನಾ ಭೂಲ್ ಗಯಾ ವೊಹ್ ಜನ್ಮತ್ ಕಾ ರಾಸ್ತಾ ಭೂಲ್ ಗಯಾ. (ಛಾಂ)

ಆ'ಲಾ ಹಝ್ರತ್ عَلَيْهِ تَعَالَى عَلَيْهِ ಕಹೀಂ ನಝರ್ ನಹೀಂ ಆಯೆ.

ಹಮ್ ಹೈರಾನ್ ಥೆ ಕಿ ಆಖರ್ ಕಹಾಂ ಗಯೆ, ಇಸೀ ಶಶೋ ಪಂಜ್ ಮೇಂ ಸಬ್ ಖಡೆ ಥೆ ಕಿ ಆ'ಲಾ ಹಝ್ರತ್ عَلَيْهِ تَعَالَى عَلَيْهِ ಅಜಾನಕ್ ಅಪಾನೆ ಕಮ್‌ರಯೆ ಖಾಸ್ ಸೆ ಬರ್‌ಆಮದ್ ಹುಯೆ, ಸಬ್ ಹೈರಾನ್ ರಹ್ ಗಯೆ ಔರ್ ಪೂಘಾನೆ ಲಗಿ ಕಿ ಜಬ್ ಹಮ್ ನೆ ತಲಾಶ್ ಕಿಯಾ ತೋ ಆಪ್ ಕಹೀಂ ನಝರ್ ನ ಆಯೆ ಮಗರ್ ಫಿರ್ ಆಪ್ ಅಪಾನೆ ಹಿ ಕಮ್‌ರೆ ಸೆ ಬಾಹರ್ ತಶ್‌ರೀಫ್ ಲಾಯೆ ಇನ್ ಮೇಂ ಕ್ಯಾ ರಾಝ್ ಹೈ? ಲೋಗಾಂ ಕೆ ಪೈಹಮ್ ಇನ್‌ರಾರ್ ಪರ್ ಇರ್‌ಶಾದ್ ಫರ್ಮಾಯಾ : “لِللّٰهِ عَزَّوَجَلَّ” ಮೈಂ ಹರ್ ಜುಮೆ'ರಾತ್ ಕೋ ಇನ್ ವಕ್ತ್ ಅಪಾನೆ ಇಸೀ ಕಮ್‌ರೆ ಯಾ'ನಿ ಬರೇಲ ಸೆ ಮದೀನಯೆ ಮುನವ್ವರಾಹ್ ರಹ್‌ಮತ್ ಹೋ ಔರ್ ಉನ್ ಕೆ ಸದಕ್. ಹಮಾರಿ ಮುಘ್‌ಫಿರತ್ ಹೋ.

اٰمِيْنَ بِجَاهِ النَّبِيِّ الْاَمِيْنَ صَلَّى اللهُ تَعَالَى عَلَيْهِ وَآلِهِ وَسَلَّمَ

ಹರಮ್ ಹೈ ಉಷೇ ಸಾಹತ್ ಹರ್ ದೋಜಿ ಫಲಮ್
ಜೋ ಏಲ್ ಹೋ ಜುಕಾ ಹೈ ಶಿಕಾದೆ ಮದೀನಾ

(ಝೆಕೆ ನಾ'ತ್)

صَلُّوْا عَلَيَّ الْحَيِّبِ! صَلَّى اللهُ تَعَالَى عَلَيَّ مُحَمَّدٍ

ಝೆತೆಬೆ ಮದೀನಾ ಕಿ ದವಾಹೀ

صَلُّوْا عَلَيَّ الْحَيِّبِ ಇಮಾಮೆ ಅಹಲೆ ಸುನ್ನತ್ عَلَيْهِ تَعَالَى عَلَيْهِ ಫಲಮ್ ದನ್‌ತ್ ಆಶಿಕೆ. ರಸೂಲ್ ಥೆ. ಇನ್ ಪರ್ ಆಫಾಯೆ ಮದೀನಾ ಮುನವ್ವರಾಹ್ ಕಾ ಖುಸೂಸಿ ಕರಮ್ ಥಾ. ಬರೇಲ ಶರೀಫ್ ಸೆ ಮದೀನಯೆ ಮುನವ್ವರಾಹ್ ಕಿ ಹಾಝರಿ ಕಾ ಏಕ್ ಔರ್ ಈಮಾನ್ ಅಫಾರೋಝ್ ವಾಕೆಫ್ ಮುಲಾ-ಹಝಾ ಹೋ. ಜುನಾಂಚೆ ಸಾಕನೆ ಮದೀನಾ ಅಲ್‌ಹಾಜ್ ಮುಹಮ್ಮದ್ ಆಶಿಫ್ ಫಿಯಾಯೀ عَلَيْهِ تَعَالَى عَلَيْهِ ಕಾ ಬಯಾನ್ ಹೈ ಕಿ ಏಕ್ ಬಾರ್ ಹುಝೂರ್ ಕ್ಕುತ್‌ಬೆ ಮದೀನಾ ಸಯ್ಯದಿ ವ ಮುರ್ಶಿದಿ ವ ಮೌಲಾಯಿ ಫಿಯಾವುದ್ದೀನ್ ಅಹಮದ್ ಫಾದೀರೀ-ಫುಜೀ القويّ الله عَلَيْهِ تَعَالَى عَلَيْهِ ನೆ ಮುರ್ದು ಸೆ ಇರ್‌ಶಾದ್ ಫರ್ಮಾಯಾ : ಏಕ್ ಉನ್ ದಿನಾಂ ಕಿ ಬಾತ್ ಹೈ ಜಬ್ ಆ'ಲಾ ಹಝ್ರತ್ عَلَيْهِ تَعَالَى عَلَيْهِ ಬಕ್ಯೆದೆ ಹಯಾತ್ ಥೆ. ಮೈಂ ಏಕ್ ಬಾರ್ ಸರ್‌ಕಾರೆ ನಾಮ್‌ದಾರ್ صَلَّى اللهُ تَعَالَى عَلَيْهِ وَآلِهِ وَسَلَّمَ ಕೆ ಮಝಾರೆ ಫಾಯಿಫುಲ್

ಫರ್ಮಾನ ಮುಹಾಜಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿನ್ ಕೆ ಪಾನ್ ಮೇರಾ ಜಿಕ್ರಾ ಹುವಾ ಔರ್ ಉನ್ ನೆ ಮುಯ್ಕೆ ಪರ್ ದುರೂದ ಪಾಕ್ ನ ಪಠಾ ತಹ್‌ಕಿಲ್ಕ್ ವೊಹ್ ಬದ್ ಬಖ್‌ತ್ ಹೋ ಗಯಾ. (ರೈ)

ಅನ್‌ವಾರ್ ಪರ್ ಹಾಜಿರ್ ಹುವಾ. ಸಲಾತೋ ಸಲಾಮ್ ಅರ್‌ಝ್ ಕರ್‌ನೆ ಕೆ ಬಾ'ದ್ "ಬಾಬುಸ್ಸಲಾಮ್" ಪಹುಂಚಾ, ವಹಾಂ ನೆ ಅಜಾನಕ್ ಮೇರಿ ನಜ್ರ್ ಸುನ್‌ಹರಿ ಜಾಲಯ್‌ಲಿಂ ಕಿ ತರಫ್ ಚಲ ಗಯಿ ತೋ ಕ್ಯಾ ದೇಖ್‌ತಾ ಹೂಂ ಕಿ ಆ'ಲಾ ಹಝ್‌ರತ್ عَلِيٌّ شَهِيدٌ مَوْلَانَا مُحَمَّدٌ عَلَيْهِ السَّلَامُ ಶಹನ್‌ಶಾಹೆ ರಿಸಾಲತ್ صَلَّى اللهُ تَعَالَى عَلَيْهِ وَآلِهِ وَسَلَّمَ ಕೆ ಮವಾ-ಹಜಾ ಶರೀಫ್ ಕೆ ಸಾಮನೆ ದನ್‌ತ್ ಬಸ್ತಾ ಹಾಜಿರ್ ಹೈಂ. ಮುಯ್ಕಿ ಬಡಾ ತಅಜ್ಜುಬ್ ಹುವಾ ಕಿ ಸರ್‌ಕಾರೆ ಆ'ಲಾ ಹಝ್‌ರತ್ عَلِيٌّ شَهِيدٌ مَوْلَانَا مُحَمَّدٌ عَلَيْهِ السَّلَامُ ಮದೀನಯೆ ತಯ್ಯುಬಾ زَادَهَا اللَّهُ شَرَفًا وَتَعْظِيمًا ಹಾಜಿರ್ ಹುಯೆ ಹೈಂ ಔರ್ ಮುಯ್ಕಿ ಮಾ'ಲೂಮ್ ತಕ್ ನಹೀಂ. ಚುನಾಂಚೆ ಮೈಂ ವಹಾಂ ನೆ ಮುವಾ-ಜಹಾ ಶರೀಫ್ ಪರ್ ಹಾಜಿರ್ ಹುವಾ ತೋ ಆ'ಲಾ ಹಝ್‌ರತ್ عَلِيٌّ شَهِيدٌ مَوْلَانَا مُحَمَّدٌ عَلَيْهِ السَّلَامُ ಮುಯ್ಕಿ ನಜ್ರ್ ನಹೀಂ ಆಯೆ, ಮೈಂ ವಹಾಂ ನೆ ಫಿರ್ "ಬಾಬುಸ್ಸಲಾಮ್" ಕಿ ತರಫ್ ಆಯಾ ಔರ್ ಜಬ್ ಸುನಹರಿ ಜಾಲಯ್‌ಲಿಂ ಕಿ ತರಫ್ ದೇಖಾ ತೋ ಆ'ಲಾ ಹಝ್‌ರತ್ عَلِيٌّ شَهِيدٌ مَوْلَانَا مُحَمَّدٌ عَلَيْهِ السَّلَامُ ಮುವಾ-ಜಹಾ ಶರೀಫ್ ಮೇಂ ಹಾಜಿರ್ ಥೆ, ಅಹಾಜಾ ಮೈಂ ಫಿರ್ ಸುನಹರಿ ಜಾಲಯ್‌ಲಿಂ ಕೆ ರೂ ಬರೂ ಹಾಜಿರ್ ಹುವಾ ತೋ ಆ'ಲಾ ಹಝ್‌ರತ್ عَلِيٌّ شَهِيدٌ مَوْلَانَا مُحَمَّدٌ عَلَيْهِ السَّلَامُ ಗಾಯಿಬ್ ಥೆ. ತೀಸರಿ ಬಾರ್ ಭಿ ಇಸೀ ತರಹ್ ಹುವಾ. ಮೈಂ ಸಮಯ್ ಗಯಾ ಕಿ ಏಹ್ ಮಹ್‌ಬೂಬ್ ವ ಮುಹಿಬ್ ಕಾ ಮುಆ-ಮಲಾ ಹೈ, ಮುಯ್ಕಿ ಇಸ್ ಮೇಂ ಮುಫಲ್ ನಹೀಂ ಹೋನಾ ಚಾಹಿಯೆ. ಅಲ್ಲಾಹ್ عَزَّ وَجَلَّ ಕಿ ಉನ್ ಪರ್ ರಹ್‌ಮತ್ ಹೋ ಔರ್ ಉನ್ ಕೆ ಸದಕ್. ಹಮಾರಿ ಮಘ್‌ಫಿರತ್ ಹೋ.

اٰمِيْنَ بِجَاهِ النَّبِيِّ الْاَمِيْنَ صَلَّى اللهُ تَعَالَى عَلَيْهِ وَآلِهِ وَسَلَّمَ

سَلَامٌ عَلَيْكَ يَا سَيِّدِي مُحَمَّدُ بْنُ عَبْدِ اللَّهِ عَزَّ وَجَلَّ ನಗೇ ಮದೀನಾ ಕೆ ಮುರಶಿದೆ ಕರೀಮ್ ಕುತ್‌ಬೆ ಮದೀನಾ عَلِيٌّ شَهِيدٌ مَوْلَانَا مُحَمَّدٌ عَلَيْهِ السَّلَامُ ಕಿ ಭಿ ಗವಾಹಿ ಹಾಸಿಲ್ ಹೋ ಗಯಿ ಕಿ ಆ'ಲಾ ಹಝ್‌ರತ್ عَلِيٌّ شَهِيدٌ مَوْلَانَا مُحَمَّدٌ عَلَيْهِ السَّلَامُ ಬಾತಿನಿ ತೌರ್ ಪರ್ ಮದೀನತುಲ್ ಮುರಶಿದ್ ಬರೇಲಿ ಶರೀಫ್ ನೆ ಮದೀನತುರ್ರಸೂಲ್ صَلَّى اللهُ تَعَالَى عَلَيْهِ وَآلِهِ وَسَلَّمَ ಹಾಜಿರ್ ಹುಯೆ ಥೆ.

ರಮೀ ಮುಹಾಜಫಾ ಜಹ್ ಕೆ ಸೀನೆ ಮೇಂ ಹೈ
ರೂಲೆ ಕಹೀಂ ಭಿ ರಹೇ ವೊಹ್ ಮದೀನ ಮೇಂ ಹೈ

صَلُّوا عَلَيَّ الْخَيْرُ ! صَلَّى اللهُ تَعَالَى عَلَيَّ مُحَمَّدٌ

ಮುಘ್‌ತಿಯೆ ಆ'ಜಮೆ ಹಿಂದ್ ಬರೇಲಿ ನೆ ಮದೀನಾ

ಮೀಲೆ ಮೀಲೆ ಇಸ್ಲಾಮಿ ಭಯಿಯೋ ! ಆಪ್ ನೆ ದೇಖಾ? ಸುನ್ನಿಯೆಂ ಕೆ

ಪರಮಾನಿ ಮುಹತ್ತಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿನ್ ನೆ ಮುಯ್ಯು ಪರ್ ದಸ್ ಮರತಬಾ ಸುಬ್ಹಾ ಔರ್ ದಸ್

ಮರತಬಾ ಶಾಮ್ ದುರೂದಿ ಪಾಕ್ ಪಞಾ ಉಸೀ ಕ್ರಿಯಾಮತ್ ಕೆ ದಿನ್ ಮೇರಿ ಶಫಾಅತ್ ಮಿಲೇಗಿ. (ಮೌಞಿಫ್)

ಇಮಾಮ್ ಆ'ಲಾ ಹಫ್ಝರತ್ عَلَيْهِ رَحْمَةُ اللهِ تَعَالَى ಪರ್ ಹಮಾರೆ ಪ್ಯಾರೆ ಆಕ್ಸಾ, ಮಿಲೆ ಮಿಲೆ ಮುಸ್ತಫಾ وَاللهِ وَسَلَّمَ ಕಿಸ್ ಕದರ್ ಮೆಹರ್ಬಾನಾ ಥೆ ಕಿ ಜಗೈರ್ ಕಿಸೀ ಝಾಹಿರಿ ಸುವಾರಿ ಕೆ ಬರೇಲ ಶರೀಫ್ ನೆ ಮದೀನಯಿ ಮುನವ್ವರಾಹ್ شَرَفًا وَسَيِّدًا لِلَّهِ بُولَا ಆಯಾ ಕರ್ತೆ ಥೆ. ಆ'ಲಾ ಹಫ್ಝರತ್ ತೋ ಆ'ಲಾ ಹಫ್ಝರತ್, ಆಪ್ عَلَيْهِ رَحْمَةُ اللهِ تَعَالَى ಕೆ ಶಹಫ್ಝಾದೆ ಪರ್ ಭಿ ಕುಛ್ ಕಮ್ ಕರಮ್ ನಕೀಂ ಥಾ. ಚುನಾಂಚೆ ತಾಜ್‌ದಾರೆ ಅಹಲೆ ಸುನ್ನತ್, ಶಹಫ್ಝಾದಯಿ ಆ'ಲಾ ಹಫ್ಝರತ್, ಹುಝೂರ್ ಮುಫ್‌ತಿಯೆ ಆ'ಞಮೆ ಹಿಂದ್ ಮೌಲಾನಾ ಮುಸ್ತಫಾ ರಞಾ ಖಾನ್ عَلَيْهِ رَحْمَةُ الْمَنَّانِ ಕೆ ಏಕ್ ಮುರೀದ್ ವ ಞಿಮ್ನಾದಾರೆ ದಾ'ವತೆ ಇಸ್ಲಾಮಿ ನೆ ಮುಯ್ಯಿ ತಾಜ್‌ಪೂರ್ ಶರೀಫ್ (ನಾಗಪೂರ್, ಹಿಂದ್) ನೆ ಏಕ್ ಮಕ್ತೂಬ್ ಕಿ ಫೋಯೊ ಕಾಪಿ ಇರ್‌ಸಾಲ್ ಕಿ ಉಸ್ ಮೇಂ ಏಕ್ ಮುಬಲ್ಲಗ್ಗೆ ದಾ'ವತೆ ಇಸ್ಲಾಮಿ ಕಿ ಕುಛ್ ಇಸ್ ತರಹ್ ಕಿ ತಹ್‌ರೀರ್ ಭಿ ಥಿ : 1409 ಸಿ.ಹಿ. ಮೇಂ ಮೇಲೆ ವಾಲಿದೈನ್, ಬಡೆ ಭಾಯೀಜಾನ್ ಔರ್ ಭಾಭಿ ಸಾಹಿಬಾ ಕೋ ಹಜ್ ಕಿ ಸಆದತ್ ನಸೀಬ್ ಹುಯಿ, ಉನ್ ಹಫ್ಝರಾತ್ ನೆ ಮದೀನಯಿ ಮುನವ್ವರಾಹ್ شَرَفًا وَسَيِّدًا لِلَّهِ ಮೇಂ ದೋ ಬೇಹದ್ ಈಮಾನ್ ಅಫ್‌ರೋಞ್ ಮನಾಞ್ಞರ್ ಮುಲಾ-ಹಞಾ ಕಿಯೇ :

«1» ವಾಲಿದೆ ಮೊಹ್‌ತರಮ್ ನೆ ರೌಞಿಯೆ ಅನ್‌ವರ್ ಕೆ ಕರೀಬ್ ಏಕ್ ರೂಹ್ ಪರ್‌ವರ್ ಮನ್‌ಞರ್ ದೇಖಾ ಕಿ ಸರ್‌ಕಾರೆ ಮುಫ್‌ತಿಯೆ ಆ'ಞಮೆ ಹಿಂದ್ ಮೌಲಾನಾ ಮುಸ್ತಫಾ ರಞಾ ಖಾನ್ عَلَيْهِ رَحْمَةُ الْمَنَّانِ ಹಸ್‌ಬೆ ಮಾ'ಮೂಲ್ ಸರೆ ಅಕ್‌ದಸ್ ಪರ್ ಇಮಾಮಾ ಶರೀಫ್ ಕಾ ತಾಜ್ ಸಜಾಯೆ, ಚಾಂದ್ ಸಾ ಚಹ್‌ರಾ ಚಮ್‌ಕಾತೆ ಅಪ್‌ನೆ ಮುಖ್‌ಸೂಸ್ ಮ-ದನೀ ಕ್ರಾಫಿಲೆ ಕೆ ಹಮ್‌ರಾಹ್ ತಶ್‌ರೀಫ್ ಫರ್‌ಮಾ ಹೈಂ. ಬಡೀ ಹೈರಾನಿ ಹುಯಿ ಕಿ ಹುಝೂರ್ ಮುಫ್‌ತಿಯೆ ಆ'ಞಮೆ ಹಿಂದ್ عَلَيْهِ رَحْمَةُ اللهِ تَعَالَى ಕೋ ವಿಸಾಲ್ ಕಿಯೆ ಹುಯೆ ತಹ್‌ರೀಬನ್ ಆರ್ ಸಾಲ್ ಗುಞ್ಞರ್ ಚುಕೆ ಹೈಂ ಯಹಾಂ ಕೈಸೇ ಜಲ್‌ವಾ ನುಮಾಯಿ ಫರ್‌ಮಾ ರಹೇ ಹೈಂ ! ಹೈರತ್ ವ ಮಸ್ರತ್ ಕೆ ಮಿಲೆ ಜುಲೆ ಜಞ್ಞಾಬಾತ್ ಕೆ ಸಾಥ್ ಅಪ್‌ನೆ ಬಡೇ ಬೇಲೆ (ಯಾ'ನಿ ಮೇಲೆ ಬಡೇ ಭಾಯಿ) ಕೋ ಏಕ್ ಖಬರ್ ದೇನೆ ಧೂಂಡ್‌ನೆ ನಿಕ್‌ಲೆ, ಜಬ್ ಬಡೇ ಬೇಲೆ ನೆ ಮುಲಾಕಾತ್ ಹುಯಿ ತೋ ಪತಾ ಚಲಾ ವೊಹ್ ಭಿ ವಾಲದ್ ಸಾಹಿಬ್ ಕೋ ಧೂಂಡ್ ರಹೆ ಥೆ, ಕ್ಯೂಂ ಕಿ ಉನ್‌ಹೌಂ ನೆ ಭಿ ಏಕ್ ಮನ್‌ಞರ್ ದೇಕ್ ಆಯಾ ಥಾ, ಚುನಾಂಚೆ ಅಬ್ ದೋನೋಂ ದೋಬಾರಾ ಉಸೀ ಮಕಾಮ್ ಪರ್ ಆಯೆ ತೋ ಸರ್‌ಕಾರೆ ಮುಫ್‌ತಿಯೆ ಆ'ಞಮೆ ಹಿಂದ್

ಫರ್ಮಾನ ಮುಹಾಜಿರಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿನ್ ಕೆ ಪಾನ್ ಮೇರಾ ಜಿಕ್ರಾ ಹುವಾ ಔರ್ ಉನ್

ನೆ ಮುಝಾ ಪರ್ ದುರೂದ್ ಶರೀಫ್ ನ ಪಠಾ ಉನ್ ನೆ ಜಫಾ ಕಿ. (ಒರ್ರಾಝ)

مُحَمَّدُ صَلَّى اللهُ تَعَالَى عَلَيْهِ وَآلِهِ وَسَلَّمَ

ಅಲ್ಲಾಹ್ ಒಝ್ರಾ ಕಿ ಉನ್ ಪರ್ ರಹ್ಮತ್ ಹೋ ಔರ್ ಉನ್ ಕೆ ಸದಕ್ ಹಮಾರಿ ಮಘಾಫಿರತ್ ಹೋ.

اٰمِيْنَ بِجَاذِ النَّبِيِّ الْاَمِيْنَ صَلَّى اللهُ تَعَالَى عَلَيْهِ وَآلِهِ وَسَلَّمَ

صَلَّى اللهُ تَعَالَى عَلَيْهِ وَآلِهِ وَسَلَّمَ

ಆಕಾ ಕೆ ಕರ್ಮ್ ಮೇಲೆ ಮೌತ್

«2» ದೋಸರಾ ಕಾಬಲೆ ಸದ್ ರಶಕ್ ಮನ್ಜಿರ್ ಏಹ್ ದೇಖಾ ಕಿ ಏಕ್ ದರಾಜ್ ಕರ್ಮ್, ತನೂ ಮಂದ್ ನೌ ಜವಾನ್ ಸರ್ಕಾರೆ ದೋ ಜಹಾನ್ صَلَّى اللهُ تَعَالَى عَلَيْهِ وَآلِهِ وَسَلَّمَ ಕೆ ಆಸ್ತಾನಯೆ ಅರ್ಶ್ ನಿಶಾನ್ ಪರ್ ಹಾಜಿರ್ ಥಾ ಔರ್ ಕ-ದಮೈನೆ ಶರೀಫೈನ್ ಮೇಲೆ ಹಾಥ್ ಉಠಾ ಕರ್ ದುಖ್ ಮಂಗ್ ರಹಾ ಥಾ ಕಿ ಯಕಾಯಕ್ ಗಿರಾ ಔರ್ ಸರ್ಕಾರ್ صَلَّى اللهُ تَعَالَى عَلَيْهِ وَآلِهِ وَسَلَّمَ ಕೆ ಕರ್ಮ್ ಮೌತ್ ಪರ್ ನಿಸಾರ್ ಹೋ ಗಯಾ ! ವಾಅದ್ ಸಾಹಿಬ್ ನೆ ಬತಾಯಾ ಕಿ ಲೋಗ್ ಕಿ ಭೀಡ್ ಲಗ್ ಗಯಿ, ಮುಖ್ ತಲಫುಲ್ಲಸಾನ್ ಮುಸಲ್ಮಾನ್ ಅಪ್ನಿ ಅಪ್ನಿ ಜಬಾನ್ ಮೇಲೆ ಉನ್ ಖುಶ್ ನಸೀಬ್ ನೌ ಜವಾನ್ ಕಿ ಈಮಾನ್ ಅಫ್ ರೋಜ್ ಮೌತ್ ಪರ್ ರಶಕ್ ಕರ್ ರಹೆ ಥೆ. ಆಹ್ ಕಾಶ್ !

ಯುಝಾ ಮುಝಾ ಕೋ ಮೌತ್ ಆಯಿ ತೋ ಕ್ಯಾ ಪೂರ್ವಾ ಮೇರಾ ವೈದ್ ಬಾಕ್ ಪದ್ ನಿದಾಹ್ ದೆದೇ ಯಸಾನ್ ಕಿ ತೆದಫ್

(ಔರಿಕೆ ನಾತ್)

صَلُّوا عَلَى الْحَبِيبِ! صَلَّى اللهُ تَعَالَى عَلَيْهِ وَآلِهِ وَسَلَّمَ

ಫಾಂಸಿ ಫರ್ಮ್ ನೆ ಅಪ್ನಿ ಫರ್ಮ್ ತೆಕ್

ಆ'ಲಾ ಹಜ್ಜರತ್ ಇಮಾಮ್ ಅಹ್ಮದ್ ರಜಾ ಖಾನ್ عَلَيْهِ رَحْمَةُ الرَّحْمٰن ಕೆ ಏಕ್ ಮುರೀದ್ ಅಮ್ಜದ್ ಅಲ ಖಾನ್ ಕಾದಿರೀ ರ-ಫಿವೀ ಶಿಕಾರ್ ಕೆ ಆಯೆ ಗಯೆ. ಉನ್ಹಲಿಂ ನೆ ಜಬ್ ಶಿಕಾರ್ ಪರ್ ಗೋಲ ಚಲಾಯಿ ತೋ ನಿಶಾನಾ ಏತಾ ಹೋ ಗಯಾ ಔರ್ ಗೋಲ ಕಿಸೀ ರಾಹ್ ಗೀರ್ ಕೋ ಲಗಿ ಜಿನ್ ನೆ ವೊಹ್ ಹಲಾಕ್ ಹೋ ಗಯಾ, ಪೋಲಿಸ್ ನೆ ಗಿರಫತಾರ್ ಕರ್ ಆಯಾ, ಕೋರ್ಟ್ ಮೇಲೆ ಕತ್ಲ್ ಸಾಬತ್ ಹೋ ಗಯಾ ಔರ್ ಫಾಂಸಿ ಕಿ ಸಜಾ ಸುನಾ ದಿ ಗಯಿ. ಅಜೀಜ್ನೋ ಅಕ್ರಿಬಾ ತಾರೀಖ್ ನೆ ಪಹಲೆ ರೋತೆ ಹುಯೆ ಮುಲಾಕಾತ್ ಕೆ ಆಯೆ ಪಹುಂಚೆ ತೋ ಅಮ್ಜದ್ ಅಲ ಸಾಹಿಬ್ ಕಹನೆ ಲಗ್ : ಆಪ್ ಸಬ್ ಮುತ್ ಮಯಿನ್ ರಹಿಯೆ ಮುಝೆ ಫಾಂಸಿ ನಹೀಲೆ ಹೋ ಸಕ್ತಿ ಕ್ಯೂಂ ಕಿ ಮೇರೆ ಪ್ಯಾರೆ ಮುರ್ಶಿದ್ ಸಯ್ಯದಿ ಆ'ಲಾ ಹಜ್ಜರತ್

ಫರ್ಮಾನ ಮುಹಾದಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಮುಯ್ಯಾ ಪರ್ ದುರೂದ ಪಾಕ್ ಕಿ ಕನ್ ರತ್ ಕರೋ ಬೇಶಕ್ ಏಕ್ ತುಮಾಹಾರ್ ಆಯೆ ತಹಾರತ್ ಹೈ. (೫-೨)

ಮುಶ್‌ಕಿಲ್ ಕುಶಾ ಕಾ ದೀದಾರ್

ಬಾ'ಝ್ ಇಸ್ಲಾಮಿ ಭಾಯಿಯೋಂ ಕೋ ಬಾಬುಲ್ ಮದೀನಾ ಕರಾಚಿ ಕೆ ಏಕ್ ಮುಅಮ್ಮಿರ್ ಕ್ರತೀಬ್ ಅಬ್‌ದುಲ್ ಮಾಜಿದ್ ಬನ್ ಅಬ್‌ದುಲ್ ಮಾಲಕ್ ಪೀಲಭೀತಿ ನೆ ಏಕ್ ಈಮಾನ್ ಅಫ್‌ರೋಫ್ ವಾಕ್ಶಿಯಾ ಸುನಾಯಾ : ಮೇರಿ ಉಮರ್ ಉನ್ ವಕ್ತ್ ತೇರಾಹ್¹³ ಬರನ್ ಥಿ, ಮೇರಿ ಸೌತೇಲ ವಾಲದಾ ಕಾ ಜೈಹ್‌ನಿ ತವಾಜ್ಜುನ್ ಖರಾಬ್ ಹೋ ಗಯಾ ಥಾ, ಉನ್ ಕೋ ಜುಂಜೀರೌಂ ಮೇಂ ಜಕಡ್ ಕರ್ ಭತ್ ಪರ್ ರಖಾ ಜಾತಾ ಥಾ, ಬಹುತ್ ಇಲಾಜ್ ಕರ್‌ವಾಯಾ ಮಗರ್ ಇಫಾಕ್ರಾ ನೆ ಹುವಾ. ಕಿಸೀ ಕೆ ಮಶ್‌ವರೆ ಪರ್ ಮೈಂ ಔರ್ ಮೇರೆ ವಾಲದ್ ಸಾಹಿಬ್ ವಾಲದಾ ಕೋ ಜುಂಜೀರೌಂ ಮೇಂ ಜಕಡ್ ಕರ್ ಜುಂ ತೂಂ ಪೀಲಭೀತ್ ಸೆ ಬರೇಲಿ ಶರೀಫ್ ಲಾಯೆ, ವಾಲದಯೆ ಮೊಹ್-ತ-ರಮಾ ಮುಸಲ್‌ಸಲ್ ಗಾಲಯಾಂ ಬಕೆ ಜಾ ರಹೀಂ ಥೀಂ. ಆ'ಲಾ ಹಝ್ರತ್ ಇಮಾಮ್ ಅಹ್‌ಮದ್ ರಝಾ ಖಾನ್ عَلَيْهِ رَحْمَةُ الرَّحْمٰن ಕೋ ದೇಖ್‌ತೆ ಹಿ ಗರಜ್ ಕರ್ ಕಹಾ : ತುಮ್ ಕೌನ್ ಹೋ? ಯಹಾಂ ಕ್ಯೂಂ ಆಯೆ ಹೋ? ಆಪ್ عَلَيْهِ رَحْمَةُ الرَّحْمٰن ನೆ ಇನ್‌ತಿಕಾಯಿ ನರ್‌ಮಿ ಸೆ ಫರ್ಮಾಯಾ : ಮೊಹ್-ತ-ರಮಾ ! ಆಪ್ ಕಿ ಬೆಹ್‌ತರಿ ಕೆ ಆಯೆ ಹಾಜ್ಜಿರ್ ಹುವಾ ಹೋಂ. ವಾಲದಾ ಬ ದನ್‌ತೂರ್ ಗರಜ್ ಕರ್ ಬೋಲೇಂ : ಬಡೇ ಆಯೆ ಬೆಹ್‌ತರಿ ಕರ್‌ನೆ ವಾಲೆ ! ಜೋ ಚಾಹ್‌ತಿ ಹೋಂ ವೊಹ್ ಬೆಹ್‌ತರಿ ಕರ್ ದೋಗಿ? ಫರ್ಮಾಯಾ إِنَّ شَاءَ اللهُ عَزَّوَجَلَّ ವಾಲದಾ ನೆ ಕಹಾ : “ಮೌಲಾ ಅಲಿ ಮುಶ್‌ಕಿಲ್ ಕುಶಾ كَرَّمَ اللهُ تَعَالَى وَجْهَهُ الْكَرِيمِ ಕಾ ದೀದಾರ್ ಕರ್‌ವಾ ದೋ!” ಏಕ್ ಸುನಾತೆ ಹಿ ಆ'ಲಾ ಹಝ್ರತ್ عَلَيْهِ رَحْمَةُ الرَّحْمٰن ನೆ ಅಪ್‌ನೆ ಶಾನಯೆ ಮುಬಾರಕ್ ಸೆ ಚಾದರ್ ಶರೀಫ್ ಉತಾರ್ ಕರ್ ಅಪ್‌ನೆ ಚಹ್‌ರಯೆ ಮುಬಾರಕಾ ಪರ್ ಡಾಲ ಔರ್ ಮುಅನ್ (ಯಾ'ನಿ ಫೌರನ್) ಹಟಾ ಆ. ಅಬ್ ಹಮಾರಿ ನಝ್ರೌಂ ಕೆ ಸಾಮನೆ ಆ'ಲಾ ಹಝ್ರತ್ عَلَيْهِ رَحْمَةُ الرَّحْمٰن ನೆಹೀಂ ಬಲ್‌ಕಿ ಮೌಲಾ ಅಲಿ ಮುಶ್‌ಕಿಲ್ ಕುಶا كَرَّمَ اللهُ تَعَالَى وَجْهَهُ الْكَرِيمِ ಅಪ್‌ನಾ ಚಹ್‌ರಾ ಚಮ್‌ಕಾತೆ ಖಡೆ ಥೆ. ಹಮಾರಿ ಬೂಢೀ ವಾಲದಾ ನಿಹಾಯತ್ ಸಂಜ-ದಗಿ ಕೆ ಸಾಫ್ ಜಲ್‌ವೌಂ ಮೇಂ ಗುಮ್ ಥೀಂ, ಮೈಂ ನೆ ಔರ್ ವಾಲದೆ ಮೊಹ್‌ತರಮ್ ನೆ ಭಿ ಜೀ ಭರ್ ಕರ್ ಜಾಗ್‌ತಿ ಆಂಖೌಂ ಸೆ ಮೌಲಾ ಅಲಿ ಮುಶ್‌ಕಿಲ್ ಕುಶಾ كَرَّمَ اللهُ تَعَالَى وَجْهَهُ الْكَرِيمِ ಕಿ ಜಿಯಾರತ್ ಕಿ. ಫಿರ್ ಮೌಲಾ ಅಲಿ ಮುಶ್‌ಕಿಲ್ ಕುಶಾ كَرَّمَ اللهُ تَعَالَى وَجْهَهُ الْكَرِيمِ ನೆ ಅಪ್‌ನಿ ಚಾದರೆ ಮುಬಾರಕ್ ಅಪ್‌ನೆ ಚಹ್‌ರೆ ಪರ್ ಡಾಲ್ ಕರ್ ಹಟಾಯಿ ತೋ ಅಬ್ ಆ'ಲಾ ಹಝ್ರತ್ عَلَيْهِ رَحْمَةُ الرَّحْمٰن ಹಮಾರೆ

ಫರ್ಮಾನ ಮುಹಾಜಿರಾ صَلَّى اللهُ تَعَالَى عَلَيْهِ وَآلِهِ وَسَلَّمَ : ತುಮ್ ಜಹಾಂ ಛಿ ಹೋ ಮುಯ್ ಪರ್ ದುರೂದ್ ಪಡೋ ಕಿ ತುಮ್ಹಾರಾ ದುರೂದ್ ಮುಯ್ ತಕ್ ಪಹುಂಜ್ತಾ ಹೈ. (۱۱)

ನಾಮ್ನೆ ಮು-ತಬಸ್ಸಿಮ್ (ಯಾ'ನಿ ಮುಸ್ಕರತೆ) ಖಡೇ ಥೆ. ಫಿರ್ ಆ'ಲಾ ಹಜ್ಜರತ್ ಫಿ'ಲೆಲ್ಲೆ ಲೆಲ್ಲೆ ನೆ ಏಕ್ ಶೀಶಿ ಮೇಂ ದವಾ ಅತಾ ಫರ್ಮಾಯಿ ಔರ್ ಇರ್ಶಾದ್ ಫರ್ಮಾಯಾ : ದೋ² ಖುರಾಕ್ ದವಾ ಹೈ, ಏಕ್ ಖುರಾಕ್ ಮರಿಫ್ತಾ ಕೋ ದೇನಾ ಅಗರ್ ಫಿರೂರತ್ ಮಹಸೂಸ್ ನ ಹೋ ತೋ ದೋಸ್ರಿ ಖುರಾಕ್ ಹರ್ಗಿಫ್ತಾ ಮತ್ ದೇನಾ. اَللّٰهُمَّ لِيْ عَزْوَجًا! ಹಮಾರಿ ವಾಲದಾ ಸಿರ್ಫ್ ಏಕ್ ಖುರಾಕ್ (ಯಾ'ನಿ Dose) ಮೇಂ ತಂದ್ರುಸ್ತ್ ಹೋ ಗಯಿಂ ಜಬ್ ತಕ್ ಫಿರೂರತ್ ರಹೀಂ ಕೋಯಿ ದಿಮಾಗಿ ಖರಾಬಿ ನ ಹುಯಿ. ಅಲ್ಲಾಹ್ عَزَّوَجَلَّ ಕಿ ಉನ್ ಪರ್ ರಹಮತ್ ಹೋ ಔರ್ ಉನ್ ಕೆ ಸದಕ್. ಹಮಾರಿ ಮಫ್ಫಿರತ್ ಹೋ.

اٰمِيْنَ بِجَا۟ئِ التَّيِّبِ الْاَمِيْنَ صَلَّى اللهُ تَعَالَى عَلَيْهِ وَآلِهِ وَسَلَّمَ
 ಫಿ'ಲೆಲ್ಲೆ ಮೇಂ ಲಾಬ್ ಪೇಜ್ ಹೋಂ ಹೆ ಬಲ್ ಹಜ್ಜಾರ್ ಕಜ್
 ಏಕ್ ಸಾಲಿ ದುಖ್ ಏಕ್ ತೇಲಿ ಪೀಲಿ ನಜಿರ್ ಕಿ ಹೈ
 (ಹದಾಯತ್ ಬಖ್ಶಿಶ್ ಶರೀಫ್)

صَلُّوْا عَلَيَّ الْحَبِيْبِ ! صَلَّى اللهُ تَعَالَى عَلَيَّ مُحَمَّدٍ
 ಬಾ ಬ-ದ-ಕತ್ ಚವನ್ನೀ

ಏಕ್ ಬಾರ್ ಆ'ಲಾ ಹಜ್ಜರತ್ ಇಮಾಮ್ ಅಹಮದ್ ರಫ್ತಾ ಖಾನ್ ಫಿ'ಲೆಲ್ಲೆ ಕೋ ಹಾಜಿಯಾಂ ಕೆ ಇನ್ತಿಕ್ಬಾಲ್ ಕೆ ಆಯಿ ಬಂದರ್ ಗಾಹ್ ಜಾನಾ ಥಾ, ತಯ್ ಶುದಾ ಸುವಾರಿ ಕೋ ಆನೆ ಮೇಂ ತಾಖೀರ್ ಹೋ ಗಯಿ ತೋ ಏಕ್ ಇರಾದತ್ ಮಂದ್ ಗುಲಾಮ್ ನಬೀ ಮಿಸ್ತ್ರಿ ಬಗೈರ್ ಪೂಫಿ ತಾಂಗಾ ಲೇನೆ ಚಲೆ ಗಯಿ. ಜಬ್ ತಾಂಗಾ ಲೇ ಕರ್ ಪಲೆ ತೋ ದೂರ್ ಸೆ ದೇಖಾ ಕಿ ಸುವಾರಿ ಆ ಚುಕಿ ಹೈ ಅಹಾಫಾ ತಾಂಗೆ ವಾಲೆ ಕೋ ಚವನ್ನೀ (ಏಕ್ ರುಪಾಯೆ ಕಾ ಜಿ'ಥಾಯಿ ಹಿಸ್ತಾ) ದೆ ಕರ್ ರುಖ್ಸತ್ ಕಿಯಾ. ಇನ್ ವಾಕ್ಯೆ ಕಾ ಕಿಸೀ ಕೋ ಇಲ್ಮ್ ನಹೀಂ ಥಾ. ಚಾರ್⁴ ರೋಫ್ ಕೆ ಬಾ'ದ್ ಮಿಸ್ತ್ರಿ ಸಾಹಿಬ್ ಬಾರ್ಗಾಹೆ ಆ'ಲಾ ಹಜ್ಜರತ್ ಫಿ'ಲೆಲ್ಲೆ ಮೇಂ ಹಾಫಿರ್ ಹುಯಿ ತೋ ಆ'ಲಾ ಹಜ್ಜರತ್ ಫಿ'ಲೆಲ್ಲೆ ನೆ ಉನ್ಹೇಂ ಏಕ್ ಚವನ್ನೀ ಅತಾ ಫರ್ಮಾಯಿ. ಪೂಫಾ : ಕೈಸೀ ಹೈ? ಫರ್ಮಾಯಾ : ಉನ್ ರೋಫ್ ತಾಂಗೆ ವಾಲೆ ಕೋ ಆಪ್ ನೆ ದೇ ದಿ ಥಿ. ಮಿಸ್ತ್ರಿ ಸಾಹಿಬ್ ಹೈರಾನ್ ಹೋ ಗಯಿ ಕಿ ಮೈಂ ನೆ ಕಿಸೀ ಸೆ ಇನ್ ಬಾತ್ ಕಾ ಮುತ್ಲಕ್ ತಜ್ಜಿಕ್ರಾ ನಹೀಂ ಕಿಯಾ ಫಿರ್ ಛಿ ಆ'ಲಾ ಹಜ್ಜರತ್ ಫಿ'ಲೆಲ್ಲೆ ಕೋ ಮಾ'ಲೂಮ್ ಹೋ ಗಯಾ. ಉನ್ಹೇಂ ಇನ್ ತರಹ್ ಸೋಜ್ ಮೇಂ ಡೂಬಾ ಹುವಾ

ಫರ್ಮಾನ ಮುಹಾಫಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿನ್ ಕೆ ಪಾನ್ ಮೇರಾ ಜ್ಞಕರ್ ಹೋ ಔರ್ ವೂಹ್ ಮುಯ್ ಪರ್ ದುರೂದ್ ಶರೀಫ್ ನ ಪಢೇ ತೋ ವೂಹ್ ಲೋಗಿಂ ಮೇಂ ನೆ ಕಂಜೂನ್ ತರೀನ್ ಶಹಾನ್ ಹೈ (ಬರೇಲಿ)
 ದೇಖ ತೋ ಫೌರನ್ ಆವಾಫ್ ದೇ ಕರ್ ಬಡೀ ಬಿ ಕೋ ಬುಲಾ ಆಯಾ ಔರ್ ಫರ್ಮಾಯಾ : ಪಾನ್ ಖಾ ಅಜೀಯೆ. ಬಡೀ ಬಿ ನೆ ಅರ್ಫ್ ಕಿ : ಮೇರೆ ಮೂಹ್ ಮೇಂ ಪಾನ್ ಮೌಜೂದ್ ಹೈ. ಆಪ್ صَلَّى اللهُ تَعَالَى عَلَيْهِ نೆ ಇಸ್ ರಾರ್ ಕಿಯಾ ಲೇಕಿನ್ ವೂಹ್ ಕುಛ್ ನಾರಾಫ್ ಸಿ ಥೀಂ. ಫಿರ್ ಆಪ್ صَلَّى اللهُ تَعَالَى عَلَيْهِ ನೆ ಅಪ್ನೆ ದನ್ ತೆ ಮುಬಾರಕ್ ನೆ ಪಾನ್ ಬಢಾತೆ ಹುಯೆ ಫರ್ಮಾಯಾ : ಫೂಟ್ ತೋ ಗಯೆ ಅಬ್ ತೋ ಪಾನ್ ಖಾ ಅಜೀಯೆ. ಅಬ್ ಬಡೀ ಬಿ ನೆ ಖುಶ್ ಹೋ ಕರ್ ಪಾನ್ ಖಾ ಆಯಾ ಔರ್ ಫರ್ ಕಿ ತರಫ್ ಚಲ್ ದೀಂ. ಜಬ್ ಫರ್ ಕೆ ಕ್ರೀಬ್ ಪಹುಂಚೀಂ ತೋ ಬಜ್ಜೇ ದೌಡೆ ಹುಯೆ ಆಯೆ ಔರ್ ಕಹನೆ ಲಗೆ : ಆಪ್ ಕಹಾಂ ಥೀಂ? ತಾರ್ ವಾಲಾ ಧೂಂಡ್ ತಾ ಫಿರ್ ರಹಾ ಹೈ, ಖುಶಿ ಮೇಂ ಫರ್ ಗಯೆಂ ತಾರ್ ಆಯಾ ಔರ್ ಪಢ್ ವಾಯಾ ತೋ ಮಾ'ಲೂಮ್ ಹುವಾ ಶೌಹರ್ ಸಾಹಿಬ್ ಬರೀ ಹೋ ಗಯೆ ಹೈಂ. (ಹಯಾತೆ ಆ'ಲಾ ಹಫ್ಫೆರತ್, ಜ.3, ಸ.202) ಅಲ್ಲಾಹ್ عَزَّ وَجَلَّ ಕಿ ಉನ್ ಪರ್ ರಹ್ಮತ್ ಹೋ ಔರ್ ಉನ್ ಕೆ ಸದಕ್. ಹಮಾರಿ ಮಫ್ಫಿರತ್ ಹೋ.

اٰمِيْنَ بِجَاهِ النَّبِيِّ الْاَمِيْنَ صَلَّى اللهُ تَعَالَى عَلَيْهِ وَآلِهِ وَسَلَّمَ

ತಮನ್ನಾ ಹೈ ಫರ್ಮಾಯಾಯಿ ದೂಫಿ ಮಹಶರ್
 ಏಹ್ ಚೇಲಿ ಏಹಾಱು ಕಿ ಚಿಖೀ ಖುಲಿ ಹೈ

(ಹದಾಯತ್ ಬಖ್ಶಿಶ್ ಶರೀಫ್)

صَلُّوا عَلَيَّ الْحَيِّبِ! صَلَّى اللهُ تَعَالَى عَلَيَّ مُحَمَّدٍ

ಬೀಮಾದೆ ಬಖ್ಶಿಶ್ ಬೇದಾರ್

ಸಯ್ಯದ್ ಕನಾಅತ್ ಅಲಿ ಶಾಹ್ ಸಾಹಿಬ್ ಕಮಾಫ್ಲೋರ್ ದಿಲ್ ಕೆ ಥೆ. ಏಕ್ ಬಾರ್ ಕಿಸೀ ಮರೀಫ್ ಕೆ ಖತರ್ನಾಕ್ ಆಪ್ ರೇಶನ್ ಕಿ ತಫ್ ಸೀಲ್ ಸುನ್ ಕರ್ ಸದ್ ಮೆ ನೆ ಬೇಹೋಶ್ ಹೋ ಗಯೆ, ಲಾಖ್ ಜತನ್ ಕಿಯೆ ಗಯೆ ಲೇಕಿನ್ ಹೋಶ್ ನೆ ಆಯಾ. ಆ'ಲಾ ಹಫ್ಫೆರತ್ ಇಮಾಮ್ ಅಹ್ಮದ್ ರಫ್ಫಾ ಖಾನ್ عَلَيْهِ رَحْمَةُ الرَّحْمٰن ಕಿ ಖದ್ ಮತ್ ಮೇಂ ದರ್-ಖ್ವಾಸ್ತ್ ಪೇಶ್ ಕೀ ಗಯಿ. ಆಪ್ عَلَيْهِ رَحْمَةُ الرَّحْمٰن ಸಯ್ಯದ್ ಜಾದೆ ಕೆ ಸಿರ್ಹಾನೆ ತಶ್ ರೀಫ್ ಲಾಯಿ. ನಿಕಾಯತ್ ಹಿ ಶಫ್ ಕತ್ ಕೆ ಸಾಥ್ ಉನ್ ಕಾ ಸರ್ ಅಪ್ನಿ ಗೋದ್ ಮೇಂ ಆಯಾ ಔರ್ ಅಪ್ನಾ ಮುಬಾರಕ್ ರುಮಾಲ್ ಉನ್ ಕೆ ಚಹರೆ ಪರ್ ಡಾಲಾ ಕಿ ಫೌರನ್ ಹೋಶ್ ಆ ಗಯಾ ಔರ್ ಆಂಖೆಂ ಖೋಲ್ ದೀಂ. ಜಮಾನೆ ಕೆ ವಲೀ ಕಿ ಗೋದ್ ಮೇಂ ಅಪ್ನಾ ಸರ್ ದೇಖ್ ಕರ್ ಝೂಮ್ ಗಯೆ ತಾ'ಜೀಮ್ ಕಿ

ಫರ್ಮಾನ ಮುಹಾದಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಉನ್ ಶಖ್‌ನ್ ಕಿ ನಾಕ್ ಏಕ್ ಆಲೂದ್ ಹೋ ಜನ್

ಕೆ ಪಾನ್ ಮೇರಾ ಙ್ಕರ್ ಹೋ ಔರ್ ವೊಹ್ ಮುಯ್ ಪರ್ ದುರೂದಿ ಪಾಕ್ ನ ಪಡೇ. (೧೬)

ಖಾತಿರ್ ಉರ್‌ನಾ ಚಾಹಾ ಮಗರ್ ಕಮ್‌ಜೋರಿ ಕೆ ನಬಬ್ ನ ಉರ್ ನಕೇ.

ಅಲ್ಲಾಹ್ عَزَّ وَجَلَّ ಕಿ ಉನ್ ಪರ್ ರಹ್‌ಮತ್ ಹೋ ಔರ್ ಉನ್ ಕೆ ಸದಕ್ ಹಮಾರಿ

ಮಘ್‌ಫಿರತ್ ಹೋ.

اٰمِيْنَ بِجَاهِ النَّبِيِّ الْاَمِيْنَ صَلَّى اللهُ تَعَالَى عَلَيْهِ وَآلِهِ وَسَلَّمَ

ಸರೇ ಬಾಱಲಂ ಉನ್‌ಹೇಂ ರಹ್‌ಮತ್ ಕಿ ಆದಾ ಲಾಱು ಹೈ

ಹಾಲ್ ಬದ್‌ಡಾ ಹೈ ತೋ ಐಮಾದ್ ಕಿ ಬನ್ ಆಱು ಹೈ

(ಘರಿಕೆ ನಾತ್)

صَلُّوا عَلَى الْحَبِيبِ! صَلَّى اللهُ تَعَالَى عَلَى مُحَمَّدٍ

ಬಿಲ್ ಕಿ ಬಾಡ್ ಜಾನ್ ಆಲ

ಮದಿನತುಲ್ ಮುರ್ಶಿದ್ ಬರೇಲ ಶರೀಫ್ ಮೇಂ ಏಕ್ ಸಾಹಿಬ್ ಥೆ

ಜೋ ಬುಙ್ಕುರ್‌ಗಾನೆ ದೀನ್ ಕೋ ಅಹ್‌ಮಿಯ್ಯತ್ ನ ದೇತೆ ಥೆ ಔರ್ ಪೀರಿ

ಮುರೀದಿ ಕೋ ಪೇಟ್ ಕಾ ಥಕೋನ್‌ಲಾ ಕಹ್‌ತೆ ಥೆ. ಉನ್ ಕೆ ಖಾನ್‌ದಾನ್ ಕೆ

ಕುಫ್ ಅಫ್‌ರಾದ್ ಆ'ಲಾ ಹಙ್ಗರತ್ ಇಮಾಮ್ ಅಹ್‌ಮದ್ ರಙ್ಲಾ ಖಾನ್

عَلَيْهِ رَحْمَةُ الرَّحْمٰنِ ನೆ ಬೈಅತ್ ಥೆ. ವೊಹ್ ಲೋಗ್ ಏಕ್ ದಿನ್ ಕಿಸೀ ತರಹ್ ನೆ

ಬಹ್‌ಲಾ ಫುನ್‌ಲಾ ಕರ್ ಇನ್ ಕೋ ಆ'ಲಾ ಹಙ್ಗರತ್ عَلَيْهِ رَحْمَةُ اللهِ تَعَالَى ಕಿ

ಙ್ಗಿಯಾರತ್ ಕೆ ಆಯೆ ಲೇ ಚಲೆ. ರಾಸ್‌ತೆ ಮೇಂ ಏಕ್ ಹಲ್‌ವಾಯಿ ಕಿ ದುಕಾನ್

ಪರ್ ಗರಮ್ ಗರಮ್ ಅಮ್‌ರಿತಿಯಾಂ (ಮಾಶ್ ಕೆ ಆಟೆ ಕಿ ಮಿಠಾಯಿ ಜೋ

ಜಲೇಬ ನೆ ಮುಶಾಬೆಹ್ ಹೋತಿ ಹೈ) ತಲ ಜಾ ರಹಿ ಥೀಂ, ದೇಖ್ ಕರ್ ಇನ್

ಸಾಹಿಬ್ ಕೆ ಮೂಹ್ ಮೇಂ ಪಾನಿ ಆ ಗಯಾ. ಕಹ್‌ನೆ ಲಗಿ : "ಏಕ್ ಖಲಾಯೋ

ತೋ ಚಲೂಂಗಾ." ಉನ್ ಹಙ್ಗರಾತ್ ನೆ ಕಹಾ ಕಿ ವಾಪಸಿ ಮೇಂ

ಖಲಾಯೇಂಗೆ ಪಹ್ಲೆ ಚಲೋ. ಬಹರ್ ಹಾಲ್ ಸಬ್ ಲೋಗ್ ಆ'ಲಾ ಹಙ್ಗರತ್

عَلَيْهِ رَحْمَةُ اللهِ تَعَالَى ಕಿ ಬಾರ್‌ಗಾಹ್ ಮೇಂ ಹಾಙ್ಗರ್ ಹೋ ಗಯೆ. ಇತ್‌ನೆ ಮೇಂ

ಏಕ್ ಸಾಹಿಬ್ ಗರಮ್ ಗರಮ್ ಅಮ್‌ರಿತಿಯಾಂ ಕಿ ಟೋಕರಿ ಲೇ ಕರ್

ಹಾಙ್ಗರ್ ಹುಯೆ, ಫಾತಿಹಾ ಕೆ ಬಾ'ದ್ ಸಬ್ ಕೋ ತಕ್‌ಸೀಮ್ ಹುಯೀಂ.

ದರ್‌ಬಾರೆ ಆ'ಲಾ ಹಙ್ಗರತ್ عَلَيْهِ رَحْمَةُ اللهِ تَعَالَى ಕಾ ಕಾಯಿದಾ ಥಾ ಕಿ ಸಾದಾತೆ

ಕಿರಾಮ್ ಔರ್ ದಾಢೀ ವಾಲಾಂ ಕೋ ದುಗ್‌ನಾ ಹಿಸ್ತಾ ಮಿಲ್‌ತಾ ಥಾ, ಚೂಂಕಿ

ಇನ್ ಸಾಹಿಬ್ ಕಿ ದಾಢೀ ನಹೀಂ ಥಿ ಅಹಾಙ್ಲಾ ಇನ್ ಕೋ ಏಕ್ ಹಿ ಅಮ್‌ರಿತಿ

ಮಿಲ. ಆ'ಲಾ ಹಙ್ಗರತ್ عَلَيْهِ رَحْمَةُ اللهِ تَعَالَى ನೆ ಫರ್‌ಮಾಯಾ ಕಿ ಇನ್ ಕೋ

ದೋ² ದೀಜಿಯೆ. ತಕ್‌ಸೀಮ್ ಕರ್‌ನೆ ವಾಲೆ ನೆ ಅರ್‌ಙ್ಗ್ ಕಿ : ಹುಙ್ಲೂರ್ ! ಇನ್

ಕೆ ದಾಢೀ ನಹೀಂ ಹೈ. ಆಪ್ عَلَيْهِ رَحْمَةُ اللهِ تَعَالَى ನೆ ಮುಸ್‌ಕರಾ ಕರ್ ಫರ್‌ಮಾಯಾ

ಕೆ ದಾಢೀ ನಹೀಂ ಹೈ. ಆಪ್ عَلَيْهِ رَحْمَةُ اللهِ تَعَالَى ನೆ ಮುಸ್‌ಕರಾ ಕರ್ ಫರ್‌ಮಾಯಾ

ಫರ್‌ಮಾನೆ ಮುಹಾದಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿನ್ ನೆ ಮುರುಂ ಪರ್ ರೋಜ್ ಜುಮುಅ ದೋ ಸೌ ಬಾರ್ ದುರಾದೆ ಪಾಕ್ ಪಠಾ ಉನ್ ಕೆ ದೋ ಸೌ ಸಾಲೆ ಕೆ ಗುನಾಹ್ ಮುಅಫ಼್ ಹೋಂಗೆ. (ಅಲಿ)
 : "ಇನ್ ಕಾ ದಿಲ್ ಚಾಹ್ ರಹಾ ಹೈ, ಏಕ್ ಔರ್ ದೀಜಯೆ." ಏಹ್ ಕರಾಮತ್ ದೇಖ್ ಕರ್ ವೊಹ್ ಆ'ಲಾ ಹಫ್ಲಾರತ್ عَلَيْهِ اللهُ تَعَالَى عَلَيْهِ ಕೆ ಮುರೀದ್ ಹೋ ಗಯೆ. ಔರ್ ಬುಞ್‌ಗಾಫನೆ ದೀನ್ ಕಿ ತಾ'ಜ್ಜೀಮ್ ಕರ್‌ನೆ ಲಗೆ. (ತಜ್ಜಿಯಾತೆ ಇಮಾಮ್ ಅಹ್‌ಮದ್ ರಞ್ಜಾ, ಸ. 101) ಅಲ್ಲಾಹ್ عَزَّ وَجَلَّ ಕಿ ಉನ್ ಪರ್ ರಹ್‌ಮತ್ ಹೋ ಔರ್ ಉನ್ ಕೆ ಸದಕ್ ಕೆ ಮಾರಿ ಮಫ್‌ಫಿರತ್ ಹೋ.

اٰمِيْنَ بِجَاهِ النَّبِيِّ الْاَمِيْنَ صَلَّى اللهُ تَعَالَى عَلَيْهِ وَآلِهِ وَسَلَّمَ

ಬಿಲ್ ಕಿ ಜೋ ಬಾಡ್ ಜಾನ್ ಲೇ ರೌಶನ್ ಜಿಖೀರ ಹೈ
 ಉನ್ ಹಫ್ಲಾರತ್ ರಞ್ಜಾ ಕೋ ಹಮಾರಾ ಸಲಾಮ್ ಹೋ

صَلُّوْا عَلَيَّ الْحَبِيْبِ! صَلَّى اللهُ تَعَالَى عَلَيَّ مُحَمَّدٍ
 ಬಾಲಿಶ್ ಬರಹ್‌ನೆ ಲೀಲೆ

عليه رحمة الرحمن إمامنا

ಕೀ ಖದ್‌ಮತ್ ಮೇಂ ಏಕ್ ನುಜೂಮಿ ಹಾಞ್ಲಿರ್ ಹುವಾ, ಆಪ್ عَلَيْهِ اللهُ تَعَالَى عَلَيْهِ ನೆ ಉನ್ ನೆ ಫರ್‌ಮಾಯಾ : ಕಹಿಯೆ, ಆಪ್ ಕೆ ಹಿಸಾಬ್ ನೆ ಬಾರಿಶ್ ಕಬ್ ಆನಿ ಚಾಹಿಯೆ? ಉನ್ ನೆ ಞಾಯೀಚಾ ಬನಾ ಕರ್ ಕಹಾ : "ಇನ್ ಮಾಹ್ ಮೇಂ ಪಾನಿ ನಹೀಂ ಆಯಂದಾ ಮಾಹ್ ಮೇಂ ಹೋಗೆ." ಆ'ಲಾ ಹಫ್ಲಾರತ್ عَلَيْهِ اللهُ تَعَالَى عَلَيْهِ ನೆ ಫರ್‌ಮಾಯಾ : ಅಲ್ಲಾಹ್ عَزَّ وَجَلَّ ಹರ್ ಬಾತ್ ಪರ್ ಕಾದಿರ್ ಹೈ ವೊಹ್ ಚಾಹೆ ತೋ ಆಜ್ ಹಿ ಬಾರಿಶ್ ಬರ್‌ನಾ ದೇ. ಆಪ್ ಸಿತಾರೌಂ ಕೋ ದೇಖ್ ರಹೇ ಹೈಂ ಔರ್ ಮೈಂ ಸಿತಾರೌಂ ಕೆ ಸಾಥ್ ಸಾಥ್ ಸಿತಾರೆ ಬನಾನೆ ವಾಲ ಕಿ ಕುಂದ್‌ರತ್ ಕೋ ಭಿ ದೇಖ್ ರಹಾ ಹೂಂ. ದೀವಾರ್ ಪರ್ ಫಡೀ ಲಗಿ ಹುಯಿ ಥಿ ಆಪ್ عَزَّ وَجَلَّ ನೆ ನುಜೂಮಿ ನೆ ಫರ್‌ಮಾಯಾ : ಕಿತ್‌ನೆ ಬಜೆ ಹೈಂ? ಅರ್‌ಞ್ ಕಿ : ಸವಾ ಗ್ಯಾರಹ್. ಫರ್‌ಮಾಯಾ ಬಾರಹ್¹² ಬಜನೆ ಮೇಂ ಕಿತ್‌ನಿ ದೇರ್ ಹೈ? ಅರ್‌ಞ್ ಕಿ : ಪೌನ್ ಫಂಟಾ. ಫರ್‌ಮಾಯಾ ಪೌನ್ ಫಂಟೆ ನೆ ಕಬ್‌ಲ್ ಬಾರಹ್¹² ಬಜ್ ಸಕ್‌ತೆ ಹೈಂ ಯಾ ನಹೀಂ? ಅರ್‌ಞ್ ಕಿ : ನಹೀಂ, ಏಹ್ ಸುನ್ ಕರ್ ಆ'ಲಾ ಹಫ್ಲಾರತ್ عَلَيْهِ اللهُ تَعَالَى عَلَيْهِ ಉಲೆ ಔರ್ ಫಡೀ ಕಿ ಸೂಯಿ ಘೂಮಾ ದೀ, ಫೌರನ್ ಟನ್ ಟನ್ ಬಾರಹ್¹² ಬಜನೆ ಲಗೆ. ನುಜೂಮಿ ನೆ ಫರ್‌ಮಾಯಾ : ಆಪ್ ತೋ ಕಹತೆ ಥೆ ಕಿ ಪೌನ್ ಫಂಟೆ ನೆ ಕಬ್‌ಲ್ ಬಾರಹ್¹² ಬಜ್ ಹಿ ನಹೀಂ ಸಕ್‌ತೆ. ತೋ ಅಬ್ ಕೈನೇ ಬಜ್ ಗಯೆ? ಅರ್‌ಞ್ ಕಿ : ಆಪ್ ನೆ ಸೂಯಿ ಘೂಮಾ ದಿ ವರ್‌ನಾ ಅಪಾನಿ ರಫ್‌ತಾರ್ ನೆ ತೋ ಪೌನ್ ಫಂಟೆ ಕೆ ಬಾ'ದ್ ಹಿ ಬಾರಹ್¹² ಬಜತೆ. ಆ'ಲಾ ಹಫ್ಲಾರತ್ عَلَيْهِ اللهُ تَعَالَى عَلَيْهِ ನೆ

ಫರ್‌ಮಾನೆ ಮುಹಾಫಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಮುಝ್ ಪರ್ ದುರೂದ್ ಶರೀಫ್ ಪಢೋ ಅಲ್ಲಾಹ್
 غَزْوَةٌ تُمْ پَر رَحْمَتُ بِيْجِيْعَا. (ابنِ مَرْ))

ಫರ್‌ಮಾಯಾ : ಅಲ್ಲಾಹ್ غَزْوَةٌ ಕಾದಿರೆ ಮುತ್‌ಲಕ್ ಹೈ ಕಿ ಜಿನ್ ಸಿತಾರೆ ಕೋ ಜಿನ್ ವಕ್ತ್ ಬಾಹೆ ಜಹಾಂ ಬಾಹೆ ಪಹುಂಚಾ ದೇ. ಆಪ್ ಆಯಂದಾ ಮಾಹ್ ಬಾರಿಶ್ ಹೋನೆ ಕಾ ಕಹ್ ರಹೆ ಹೈಂ ಔರ್ ಮೇರಾ ರಬ್ غَزْوَةٌ ಬಾಹೆ ತೋ ಆಜ್ ಔರ್ ಅಭಿ ಬಾರಿಶ್ ಹೋನೆ ಲಗಿ. ಖಬಾನೆ ಆ'ಲಾ ಹಝ್ರತ್ عَلَيْهِ ಸೆ ಇತ್‌ನಾ ನಿಕಲ್‌ನಾ ಥಾ ಕಿ ಚಾರೌಂ ತರಫ್ ಸೆ ಫಂಫೋರ್ ಫಲಾ ಛಾ ಗಯಿ ಔರ್ ಝೂಮ್ ಝೂಮ್ ಕರ್ ಬಾರಿಶ್ ಬರಸ್‌ನೆ ಲಗಿ. (ಅನ್‌ವಾರೆ ರಝಾ, ಸ.375, ಝಯಾಯುಲ್ ಕುರ್ಆನ್ ಪರ್‌ಅಕೇಶನ್, ಮರ್‌ಕಝಲ್ ಔಲಯಾ ಲಾಹೋರ್) ಅಲ್ಲಾಹ್ غَزْوَةٌ ಕಿ ಉನ್ ಪರ್ ರಹ್ಮತ್ ಹೋ ಔರ್ ಉನ್ ಕೆ ಸದಕ್. ಹಮಾರಿ ಮುಫ್ಫಿರತ್ ಹೋ.

أَمِينٍ بِجَاوَابِ النَّبِيِّ الْأَمِينِ صَلَّى اللهُ تَعَالَى عَلَيْهِ وَآلِهِ وَسَلَّمَ

ಮೌತ್ ನಝಿಬೀಕ್ ದುನಾಹೌಂ ಕಿ ತಹಲೆ ಮೈಲ್ ಕೆ ಖೌಲ್
 ಆ ಬರತ್ ಜಾ ಕಿ ನಹಾ ಧೋ ಲೇ ಏಹ್ ಜ್ಯಾಫಾ ತೇರಾ
 (ಹದಾಯಿಕ್. ಬಖ್‌ಶಿಶ್ ಶರೀಫ್)

صَلُّوا عَلَى الْحَبِيبِ! صَلَّى اللهُ تَعَالَى عَلَى مُحَمَّدٍ

ಮುಝ್‌ದೂರ್ ಶಹ್‌ಜಾದಾ

ಮದೀನತುಲ್ ಮುರ್ಶಿದ್ ಬರೇಲ ಶರೀಫ್ ಕೆ ಕಿಸೀ ಮಹಲ್ಲೇ ಮೇಂ ಆ'ಲಾ ಹಝ್ರತ್ ಇಮಾಮ್ ಅಹ್ಮದ್ ರಝಾ ಖಾನ್ رَحْمَةُ الرَّحْمَنِ ಮದ್‌ಊ ಥೆ. ಇರಾದತ್ ಮಂದೌಂ ನೆ ಅಪ್‌ನೆ ಯಹಾಂ ಲಾನೆ ಕೆ ಅಯೆ ಪಾಲ್‌ಕಿ ಕಾ ಎಹ್‌ತಿಮಾಮ್ ಕಿಯಾ. ಚುನಾಂಚೆ ಆಪ್ عَلَيْهِ ಸುವಾರ್ ಹೋ ಗಯೆ ಔರ್ ಚಾರ್⁴ ಮುಝ್‌ದೂರ್ ಪಾಲ್‌ಕಿ ಕೋ ಅಪ್‌ನೆ ಕಂಢೌಂ ಪರ್ ಉಠಾ ಕರ್ ಚಲ್ ದಿಯೆ. ಅಭಿ ಥೋಡಿ ಹಿ ದೂರ್ ಗಯೆ ಥೆ ಕಿ ಯಕಾಯಕ್ ಇಮಾಮೆ ಅಹ್‌ಲೆ ಸುನ್ನತ್ عَلَيْهِ ನೆ ಪಾಲ್‌ಕಿ ಮೇಂ ಸೆ ಆವಾಝ್ ದಿ : “ಪಾಲ್‌ಕಿ ರೋಕ್ ದೀಜಿಯೆ” ಪಾಲ್‌ಕಿ ರುಕ್ ಗಯಿ. ಆಪ್ عَلَيْهِ ಫೌರನ್ ಬಾಹರ್ ತಶ್‌ರೀಫ್ ಲಾಯೆ ಔರ್ ಭ್ರಾಠ್ಯ ಹುಯಿ ಆವಾಝ್ ಮೇಂ ಮುಝ್‌ದೂರ್‌ೌಂ ಸೆ ಫರ್‌ಮಾಯಾ : ಸಚ್ ಸಚ್ ಬತಾಯಿಯೆ ಆಪ್ ಮೇಂ ಸಯ್ಯಿದ್ ಝಾದಾ ಕೌನ್ ಹೈ? ಕ್ಯೂಂ ಕಿ ಮೇರಾ ಝೈಕ್. ಈಮಾನ್ ಸರ್‌ವರೆ ದೋ² ಜಹಾನ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಿ ಖುಶ್‌ಖೂ ಮಹ್‌ಸೂಸ್ ಕರ್ ರಹಾ ಹೈ, ಏಕ್ ಮುಝ್‌ದೂರ್ ನೆ ಆಗಿ ಬಢ್ ಕರ್ ಅರ್ಝ್ ಕಿ : ಹುಝೂರ್ ! ಮೈಂ ಸಯ್ಯಿದ್ ಹೂಂ. ಅಭಿ ಉಸ್ ಕಿ ಬಾತ್ ಮುಕಮ್ಮಲ್ ಭಿ ನ ಹೋನೆ

ಫರ್ಮಾನಾದ ಮುಹಾದಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಮುಝ್ ಪರ್ ಕಸೌರತ್ ಸೆ ದುರೂದಿ ಪಾಕ್ ಪಡೋ ಬೇಶಕ್ ತುಮ್ಹಾರಾ ಮುಝ್ ಪರ್ ದುರೂದಿ ಪಾಕ್ ಪಡ್ನಾ ತುಮ್ಹಾರಿ ಗುನಾಹಿಂ ಕೆ ಲಯಿ ಮಝ್ಫಿರತ್ ಹೈ (ಮಝ್ಫಿರ)

ಪಾಯಿ ಥಿ ಕಿ ಅಲಮೆ ಇಸ್ಲಾಮ್ ಕೆ ಮುಕ್ತದರ್ ಪೇಶ್‌ವಾ ಔರ್ ವಕ್ತ್ ಕೆ ಅಝೀಮ್ ಮುಜದ್ದಿದ್ صَلَّى اللهُ تَعَالَى عَلَيْهِ نೆ ಅಪ್ನಾನಾ ಇಮಾಮಾ ಶರೀಫ್ ಉಸ್ ನಯ್ಯದ್ ಝಾದೆ ಕೆ ಕದ್ಮೌಂ ಮೇಂ ರಖ್ ದಿಯಾ. ಇಮಾಮೆ ಅಹಲೆ ಸುನ್ನತ್ صَلَّى اللهُ تَعَالَى عَلَيْهِ ಕಿ ಆಂಖೌಂ ನೆ ಟಪ್ ಟಪ್ ಆಂಸೂಂ ಗಿರ್ ರಹೆ ಹೈಂ ಔರ್ ಹಾಥ್ ಜೋಡ್ ಕರ್ ಇಲ್‌ತಿಜಾ ಕರ್ ರಹೆ ಹೈಂ : ಮುಅಜ್ಜಿಫ್ ಶಹ್ಝಾದೆ ! ಮೇರಿ ಗುಸ್‌ತಾಖ ಮುಅಫ್ಫ್ ಕರ್ ದೀಜಿಯೆ, ಬೆ ಖಯಾಲ ಮೇಂ ಮುಝ್ ಸೆ ಭೂಲ್ ಹೋ ಗಯಿ, ಹಾಯ್ ಗ್ರಜ್ಬಬ್ ಹೋ ಗಯಾ ! ಜಿನ್ ಕಿ ನಾ'ಲೆ ಪಾಕ್ ಮೇಲೆ ನರ್ ಕಾ ತಾಜೆ ಇಜ್ಠತ್ ಹೈ, ಉನ್ (ಯಾ'ನಿ ಶಹ್ಝಾದೆ) ಕೆ ಕಂಢೌಂ ಪರ್ ಮೈಂ ನೆ ಸುವಾರಿ ಕಿ, ಅಗರ್ ಬರೋಝೆ ಕಿಯಾಮತ್ ತಾಜ್‌ದಾರೆ ರಿಸಾಲತ್ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಪೂರ್ಫ್ ಆಯಾ ಕಿ ಅಹ್ಮದ್ ರಝಾ ! ಕ್ಯಾ ಮೇಲೆ ಫರ್ಝಂದ್ ಕಾ ದೋಶೆ ನಾಝ್‌ನೀನ್ ಇನ್ ಆಯೆ ಥಾ ಕಿ ವೊಹ್ ತೇರಿ ಸುವಾರಿ ಕಾ ಬೋರ್ಝ್ ಉಠಾಯೆ ? ತೋ ಮೈಂ ಕ್ಯಾ ಜವಾಬ್ ದೂಂಗಾ ! ಉಸ್ ವಕ್ತ್ ಮೈದಾನೆ ಮಹ್‌ಶರ್ ಮೇಂ ಮೇಲೆ ನಾಮೂಸೆ ಇಶ್ಕ್ ಕಿ ಕಿತ್‌ನಿ ಜಬರ್ ದಸ್‌ತ್ ರುಸ್‌ವಾಯಿ ಹೋಗಿ. ಕಯೀ ಬಾರ್ ಜಬಾನ್ ಸೆ ಮುಅಫ್ಫ್ ಕರ್ ದೇನೆ ಕಾ ಇಕ್‌ರಾರ್ ಕರ್‌ವಾ ಲೇನೆ ಕೆ ಬಾ'ದ್ ಇಮಾಮೆ ಅಹಲೆ ಸುನ್ನತ್ صَلَّى اللهُ تَعَالَى عَلَيْهِ ನೆ ಆಖರಿ ಇಲ್‌ತಿಜಾಯೆ ಶೌಕ್ ಪೇಶ್ ಕಿ : ಮೊಹ್‌ತರಮ್ ಶಹ್ಝಾದೆ ! ಇನ್ ಲಾ ಶುಊರಿ ಮೇಂ ಹೋನೆ ವಾಲ ಖತಾ ಕಾ ಕಫ್ಫಾರಾ ಜಫಿ ಅದಾ ಹೋಗಾ ಕಿ ಅಬ್ ಆಪ್ ಪಾಲ್‌ಕಿ ಮೇಂ ಸುವಾರ್ ಹೋಂಗೆ ಔರ್ ಮೈಂ ಪಾಲ್‌ಕಿ ಕೋ ಕಂಢಾ ದೂಂಗಾ. ಇನ್ ಇಲ್‌ತಿಜಾ ಪರ್ ಲೋಗೌಂ ಕಿ ಆಂಖೌಂ ನೆ ಆಂಸೂಂ ಬಹನೆ ಲಗೆ ಔರ್ ಬಾ'ಝ್ ಕಿ ತೋ ಚೀಖೇಂ ಭಿ ಬುಲಂದ್ ಹೋ ಗಯೇಂ. ಹಝಾರ್ ಇನ್‌ಕಾರ್ ಕೆ ಬಾ'ದ್ ಆಖರ್ ಕಾರ್ ಮಝ್ಫೊದೂರ್ ಶಹ್ಝಾದೆ ಕೋ ಪಾಲ್‌ಕಿ ಮೇಂ ಸುವಾರ್ ಹೋನಾ ಹಿ ಪಡಾ. ಏಹ್ ಮನ್‌ಜುರ್ ಕಿಸ್ ಕದರ್ ದಿಲ್‌ಸೋಝ್ ಹೈ, ಅಹಲೆ ಸುನ್ನತ್ ಕಾ ಜಆಲೆಉಲ್ ಕದರ್ ಇಮಾಮ್ ಮಝ್ಫೊದೂರೌಂ ಮೇಂ ಶಾಮಿಲ್ ಹೋ ಕರ್ ಅಪ್‌ನಿ ಖುದಾದಾದ್ ಇಲ್‌ಮಿಯ್ಯತ್ ಔರ್ ಅಲಮ್‌ಗೀರ್ ಶೋಹ್‌ರತ್ ಕಾ ನಾರಾ ಏ'ಝಾಝ್ ಖುಶ್‌ನೂದಿಯೆ ಮಹ್‌ಬೂಬ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಿ ಖಾತಿರ್ ಏಕ್ ಗುಮ್‌ನಾಮ್ ಮಝ್ಫೊದೂರ್ ಶಹ್ಝಾದೆ ಕೆ ಕದ್ಮೌಂ ಪರ್ ನಿಸಾರ್ ಕರ್ ರಹಾ ಹೈ ! (ಅನ್‌ವಾರೆ ರಝಾ, ಸ.415) ಅಲ್ಲಾಹ್ عَزَّ وَجَلَّ ಕಿ ಉನ್ ಪರ್ ರಹ್‌ಮತ್ ಹೋ ಔರ್ ಉನ್ ಕೆ ಸದಕ್ ಹೆಮಾರಿ ಮಝ್ಫಿರತ್ ಹೋ.

ಭರಮಾನ ಮುಹಾಫ಼ಾ صَلَّى اللهُ تَعَالَى عَلَيْهِ وَآلِهِ وَسَلَّمَ : ಹೋ ಮುಯ್ ಪರ್ ಏಕ್ ದುರೂದ್ ಶರೀಫ್ ಪಠ್ತಾ ಹೈ ಅಲ್ಲಾಹ್
 لَعَزَّ وَجَلَّ ಉನ್ ಕೆ ಆಯಿ ಏಕ್ ಕಿಲಾತ್ ಅಝರ್ ಅಖ್ತಾ ಔರ್ ಕಿಲಾತ್ ಉಹದ್ ಪಹಾಡ್ ಜಿತ್ನಾ ಹೈ (ಶರೀಫ್)

ತೇಲಿ ನಸೌಬೆ ಪಾಕ್ ಮೇಲಿ ಹೈ ಬಜ್ಜಾ ಬಜ್ಜಾ ನೂರ್ ಕಾ
 ತೂ ಹೈ ಐನೆ ನೂರ್ ತೇರಾ ಸಬ್ ಫರಾನಾ ನೂರ್ ಕಾ

(ಹದಾಯಿಕ್ ಬಖ್ ಶಿಶ್ ಶರೀಫ್)

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ

ದುನ್ಯಾವಿ ಉಲೂಮ್ ಮೇಲಿ ಮಹಾರತ್ ಕಿ ನಾಠಿದ್ ಹಿಕಾಯತ್

ಮೀಲೆ ಮೀಲೆ ಇಸ್ಲಾಮಿ ಭಾಯಿಯೋ ! ಜಿಸ್ ಕಿ ಉಲ್ಫತೆ ಆಲೆ ರಸೂಲ್

ಕಿ ಏಹ್ ಹಾಲತ್ ಹೋ ಉನ್ ಕೆ ಇಶ್ಕೆ ರಸೂಲ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಾ ಕೌನ್ ಅಂದಾಞಾ ಕರ್ ಸಕ್ತಾ ಹೈ ! ಇಮಾಮೆ ಅಹಲೆ ಸುನ್ನತ್ صَلَّى اللهُ تَعَالَى عَلَيْهِ وَآلِهِ وَسَلَّمَ ಜಹಾಂ ಏಕ್ ಆಶಿಕೆ ರಸೂಲ್ ಔರ್ ಬಾ ಕರಾಮತ್ ವಲೀ ಥೆ ವಹೀಂ ಏಕ್ ಜಬರ್ ದಸ್ತ್ ಆಲಮೆ ದೀನ್ ಭ ಥೆ, ಕಮೋ ಬೇಶ್ ಪಚಾಸ್⁵⁰ ಉಲೂಮ್ ಪರ್ ಆಪ್ صَلَّى اللهُ تَعَالَى عَلَيْهِ وَآلِهِ وَسَلَّمَ ಕೋ ದಸ್ತ-ರಸ್ (ಯಾ'ನಿ ಮಹಾರತ್) ಹಾಸಿಲ್ ಥಿ. ದೀನಿ ಉಲೂಮ್ ಕಿ ಬ-ರ-ಕತ್ ನೆ ದುನ್ಯಾವಿ ಉಲೂಮ್ ಖುದ್ ಆಗಿ ಬಠ್ ಕರ್ ಆಪ್ صَلَّى اللهُ تَعَالَى عَلَيْهِ وَآلِهِ وَسَلَّمَ ಕೆ ಕದಮ್ ಚೂಮ್ತೆ ಥೆ. ಇನ್ ಜಿಮಾನ್ ಮೇಲಿ ಏಕ್ ಹೈರತ್ ಅಂಗೇಞ್ ವಾಕ್ತಿ ಪಠಿಯೆ ಔರ್ ಝೂಮಿಯೆ. ಚುನಾಂಚೆ ಅಲಗಡ್ ಮುಸ್ಅಮ್ ಯೂನಿವರ್ಸಿಟಿ ಕೆ ವಾಯಿಸ್ ಚಾನಸ್ಲರ್ ಡಾಕ್ಟರ್ ಸರ್ ಜಿಯಾವುದ್ದೀನ್ ನೆ ಯೂರೋಪ್ ಮೇಲಿ ತಾ'ಅಮ್ ಹಾಸಿಲ್ ಕಿ ಥಿ ಔರ್ ಬರೇ ಸಗೀರ್ ಕೆ ಸಫೆ ಅವ್ವಲ್ ಕೆ ರಿಯಾಞಿ ದಾನಾಂ ಮೇಲಿ ನೆ ಏಕ್ ಥೆ. ಇತ್ತಿಫಾಕ್ ನೆ ರಿಯಾಞಿ ಕೆ ಏಕ್ ಮುಸ್ಅಲೆ ಮೇಲಿ ಇನ್ ಕೋ ಮುಶ್ಕಿಲ್ ವೇಶ್ ಆಯಿ, ಬಹುತೇರಾ ಸರ್ ಖಪಾಯಾ ಮಗರ್ ಹಲ್ ಸಮಝ್ ಮೇಲಿ ನೆ ಆಯಾ. ಚುನಾಂಚೆ ಜರ್ಮನಿ ಜಾ ಕರ್ ಇನ್ ಮುಸ್ಅಲೆ ಕೋ ಹಲ್ ಕರ್ನೆ ಕಾ ಕನ್ದ್ ಕಿಯಾ. ಹಞ್ಕರತ್ ಅಲ್ಲೂಮ್ ಸಯ್ಯಿದ್ ಸುಲೇಮಾನ್ ಅಶ್ಕರಫ್ ಸಾಹಿಬ್ ಕಾದಿರೀ ರ-ಞ್ಕವೀ صَلَّى اللهُ تَعَالَى عَلَيْهِ وَآلِهِ وَسَلَّمَ ಉನ್ ದೌರ್ ಮೇಲಿ ಯೂನಿವರ್ಸಿಟಿ ಕೆ ಶೂ'ಬಯೆ ದೀನಿಯಾತ್ ಕೆ ನಾಞಿಮ್ ಥೆ. ಉನ್ಹಾಂ ನೆ ಡಾಕ್ಟರ್ ಸಾಹಿಬ್ ಕೋ ಮಶ್ವರಾ ದಿಯಾ ಬಲ್ಕಿ ಇನ್ಸಾರ್ ಕಿಯಾ ಕಿ ಆಪ್ ಜರ್ಮನಿ ಜಾನೆ ಕಿ ತಕ್ಲೀಫ್ ಉರಾನೆ ಕೆ ಬಜಾಯೆ ಯಹಾಂ ನೆ ಚಂದ್ ಘಂಠಾಂ ಕಾ ಸಫರ್ ಕರ್ ಕೆ ಬರೇಲ ಶರೀಫ್ ಚಲ್ ಕರ್ ಇಮಾಮೆ ಅಹಲೆ ಸುನ್ನತ್ ಹಞ್ಕರತೆ ಮೌಲಾನಾ ಇಮಾಮ್ ಅಹಮದ್ ರಞ್ಕಾ ಖಾನ್ صَلَّى اللهُ تَعَالَى عَلَيْهِ وَآಲِهِ وَسَلَّمَ ನೆ ಅಪ್ನಾ ಮುಸ್ಅಲಾ ಹಲ್ ಕರ್ವಾ ಅಜಿಯೆ. ಡಾಕ್ಟರ್ ಸಾಹಿಬ್ ನೆ ಹೈರತ್ ನೆ ಕಹಾ ಕಿ ಆಪ್ ಕ್ಯಾ ಕಹ್ ರಹೆ ಹೈಂ ! ಕ್ಯಾ ಏಹ್

ಫರ್ಮಾನೆ ಮುಸ್ತಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಕಿತಾಬ್ ಮೇಂ ಮುಯ್ ಪರ್ ದುರೂದ್ ಪಾಕ್ ಆಬಾ ತೋ

ಜಬ್ ತಕ್ ಮೇರಾ ನಾಮ್ ಉಸ್ ಮೇಂ ರಹೇಗಾ ಫಿರತೆ ಉಸ್ ಕೆ ಅಯಿ ಇಸ್ತಿಫಾಫಾ ಕರ್ತೆ ರಹೇಂಗಿ. (ಪ್ರಬ್)

ರಿಯಾಜಿ ಕಾ ಮಸ್ಅಲಾ ಕೋಯಿ ಐಸಾ ಮೌಲಾನಾ ಭಿ ಹಲ್ ಕರ್ ಸಕ್ತಾ ಹೈ ಜಿಸ್ ನೆ ಕಭಿ ಕಾಲೇಜ್ ಕಾ ಮೂಹ್ ತಕ್ ಭಿ ನ ದೇಖಾ ಹೋ, ನಾ ಬಾಬಾ ! ಬರೇಲ ಶರೀಫ್ ಜಾ ಕರ್ ಅಪ್ನಾ ವಕ್ತ್ ಜಾಯೆಲ್ಲೆ ನಹೀಂ ಕರ್ ಸಕ್ತಾ.

ಮಗರ್ ಸಯ್ಯಿದ್ ಮೌಲಾನಾ ಶಾಹ್ ಸಾಹಿಬ್ عَلِيٍّ مُحَمَّدٍ كَيْ هَيَّاهُمْ ಇನ್‌ರಾರ್ ಪರ್ ವೊಹ್ ಉನ್ ಕೆ ಸಾಥ್ ಮದೀನತುಲ್ ಮುರಶಿದ್ ಬರೇಲ ಶರೀಫ್ ಹಾಜಿರ್ ಹೋ ಗಯೆ. ಇಮಾಮೆ ಅಹಲೆ ಸುನ್ನತ್ عَلِيٍّ مُحَمَّدٍ ಕಿ

ಬಾರ್‌ಗಾಹ್ ಮೇಂ ಹಾಜಿರಿ ದಿ. ಆಪ್ عَلِيٍّ مُحَمَّدٍ ಕಿ ತಬೀಅತ್ ನಾಸಾಝ್ ಥಿ ಆಹಾಜ್ಜಾ ಡಾಕ್ಟರ್ ಸಾಹಿಬ್ ನೆ ಅರ್ಜ್ ಕಿ : ಮೌಲಾನಾ! ಮೇರಾ ಮಸ್ಅಲಾ ಬೇಹದ್ ಪೇಚಿದಾ ಹೈ, ಏಕ್ ದಮ್ ದರ್ಯಾಫತ್ ಕರ್ನೆ ಜೈಸಾ ನಹೀಂ, ಜುರಾ ಇತ್‌ಮಿನಾನ್ ಕಿ ಸೂರತ್ ಹೋ ತೋ ಅರ್ಜ್ ಕರೂಂ. ಆಪ್

عَلِيٍّ مُحَمَّدٍ ನೆ ಫರ್ಮಾಯಾ : ಆಪ್ ಬಯಾನ್ ಕೀಜಿಯೆ. ಡಾಕ್ಟರ್ ಸಾಹಿಬ್ ನೆ ಮಸ್ಅಲಾ ಪೇಶ್ ಕಿಯಾ ಇಮಾಮೆ ಅಹಲೆ ಸುನ್ನತ್ عَلِيٍّ مُحَمَّدٍ ನೆ ಫಿರನ್ ಉಸ್ ಕಾ ಜವಾಬ್ ಇರ್ಶಾದ್ ಫರ್ಮಾ ದಿಯಾ, ಜವಾಬ್ ಸುನ್ ಕರ್ ಡಾಕ್ಟರ್ ಸಾಹಿಬ್ ಸಕ್ತೆ ಮೇಂ ಆ ಗಯೆ ಔರ್ ಬಿ ಇಖ್ತಿಯಾರ್

ಬೋಲ್ ಉಲೆ ಕಿ ಆಪ್ ತಕ್ ಇಲ್‌ಮೆ ಲದುನ್ನಿ (ಯಾ'ನಿ ಅಲ್ಲಾಹ್ ತಲ್ಲಾ ಕಿ ತರಫ್ ಸೆ ಬರಾಹೆ ರಾಸ್ತ್ ಮಿಲ್‌ನೆ ವಾಲೆ ಇಲ್‌ಮ್) ಕಾ ಸುನ್‌ತೆ ತೋ ಥೆ ಮಗರ್ ಆಪ್ ಆಂಖಾಂ ಸೆ ದೇಖ್ ಆಯಾ. ಮೈಂ ತೋ ಇನ್ ಮಸ್ಅಲೆ ಕೆ ಹಲ್ ಕೆ ಅಯೆ ಜರ್ಮನಿ ಜಾನೆ ಕಾ ಅಜ್ಹಮ್ ಬಲ್ ಜಝಮ್ ಕರ್ ಚುಕಾ ಥಾ ಮಗರ್ ಹಜ್ಜರತ್ ಅಲ್ಲಾಮಾ ಸಯ್ಯಿದ್ ಸುಲೇಮಾನ್ ಅಶ್‌ರಫ್ ಸಾಹಿಬ್

ಕಾದಿರೀ ರ-ಝಾವೀ عَلِيٍّ مُحَمَّدٍ ನೆ ಮೇರಿ ರಹ್‌ಬರಿ ಫರ್ಮಾಯಿ. ಇಮಾಮೆ ಅಹಲೆ ಸುನ್ನತ್ عَلِيٍّ مُحَمَّدٍ ನೆ ಅಪ್ನಾ ಏಕ್ ಕ್ಲಮಿ ರಿಸಾಲಾ ಮಂಗ್‌ವಾಯಾ ಜಿಸ್ ಮೇಂ ಅಕ್‌ಸರ್ ಮುಸಲ್ಲಸೌಂ ಔರ್ ದಾಯಿರೌಂ ಕಿ ಶಕ್‌ಲೇಂ ಬನೀ ಹುಯೀ ಥೀಂ, ಡಾಕ್ಟರ್ ಸಾಹಿಬ್ ಬಹರೆ ಹೈರತ್ ಮೇಂ ಗ್ರರ್ ಹುಯೆ ಜಾ ರಹೆ ಥೆ. ಕಹನೆ ಲಗಿ : ಮೈಂ ನೆ ತೋ ಉಸ್ ಇಲ್‌ಮ್ ಕೋ ಹಾಸಿಲ್ ಕರ್ನೆ ಕೆ ಅಯೆ ಮುಲ್ಕ್ ಬ ಮುಲ್ಕ್ ಸಫರ್ ಕಿಯಾ, ಬಡಾ

ರುಪಿಯಾ ಖರ್ಚ್ ಕಿಯಾ, ಯೂರುಪಿಯನ್ ಅಸಾತಿಫಾ ಕಿ ಜೂತಿಯಾಂ ಸೀಧಿ ಕೀಂ ತಬ್ ಕುಛ್ ಮಾ'ಲೂಮಾತ್ ಹುಯೀಂ ಮಗರ್ ಆಪ್ ಕೆ ಇಲ್‌ಮ್ ಕೆ ಆಗಿ ತೋ ಮೈಂ ಮಹಜ್ಜ್ ಏಕ್ ತಿಫಾಲೆ ಮಕ್‌ತಬ್ (ಯಾ'ನಿ ಮದ್‌ರಸೆ ಕಾ ಬಜ್ಜಾ) ಹೂಂ. ಏಹ್ ತೋ ಇರ್ಶಾದ್ ಫರ್ಮಾಯಿಯೆ, ಇನ್ ಫನ್ ಮೇಂ ಆಪ್ ಕಾ ಉಸ್‌ತಾದ್ ಕೌನ್ ಹೈ? ಫರ್ಮಾಯಾ : ಕೋಯಿ ಉಸ್‌ತಾದ್

ಫರ್ಮಾನೆ ಮುಸ್ತಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಕಿತಾಬ್ ಮೇಂ ಮುಯ್ ಪರ್ ದುರೂದ್ ಪಾಕ್ ಆಬಾ ತೋ ಜಬ್ ತಕ್ ಮೇರಾ ನಾಮ್ ಉಸ್ ಮೇಂ ರಹೇಗಾ ಫಿರತೆ ಉಸ್ ಕೆ ಅಯಿ ಇಸ್ತಿಫಾಫಾ ಕರ್ತೆ ರಹೇಂಗಿ. (ಪ್ರಬ್)

ರಿಯಾಜಿ ಕಾ ಮಸ್ಅಲಾ ಕೋಯಿ ಐಸಾ ಮೌಲಾನಾ ಭಿ ಹಲ್ ಕರ್ ಸಕ್ತಾ ಹೈ ಜಿಸ್ ನೆ ಕಭಿ ಕಾಲೇಜ್ ಕಾ ಮೂಹ್ ತಕ್ ಭಿ ನ ದೇಖಾ ಹೋ, ನಾ ಬಾಬಾ ! ಬರೇಲ ಶರೀಫ್ ಜಾ ಕರ್ ಅಪ್ನಾ ವಕ್ತ್ ಜಾಯೆಲ್ಲೆ ನಹೀಂ ಕರ್ ಸಕ್ತಾ. ಮಗರ್ ಸಯ್ಯಿದ್ ಮೌಲಾನಾ ಶಾಹ್ ಸಾಹಿಬ್ عَلِيٍّ مُحَمَّدٍ ಕೆ ಹೈಹಮ್ ಇನ್‌ರಾರ್ ಪರ್ ವೊಹ್ ಉನ್ ಕೆ ಸಾಥ್ ಮದೀನತುಲ್ ಮುರಶಿದ್ ಬರೇಲ ಶರೀಫ್ ಹಾಜಿರ್ ಹೋ ಗಯೆ. ಇಮಾಮೆ ಅಹಲೆ ಸುನ್ನತ್ عَلِيٍّ مُحَمَّدٍ ಕಿ ಬಾರ್‌ಗಾಹ್ ಮೇಂ ಹಾಜಿರಿ ದಿ. ಆಪ್ عَلِيٍّ مُحَمَّدٍ ಕಿ ತಬೀಅತ್ ನಾಸಾಝ್ ಥಿ ಆಹಾಜ್ಜಾ ಡಾಕ್ಟರ್ ಸಾಹಿಬ್ ನೆ ಅರ್ಜ್ ಕಿ : ಮೌಲಾನಾ! ಮೇರಾ ಮಸ್ಅಲಾ ಬೇಹದ್ ಪೇಚಿದಾ ಹೈ, ಏಕ್ ದಮ್ ದರ್ಯಾಫತ್ ಕರ್ನೆ ಜೈಸಾ ನಹೀಂ, ಜುರಾ ಇತ್‌ಮಿನಾನ್ ಕಿ ಸೂರತ್ ಹೋ ತೋ ಅರ್ಜ್ ಕರೂಂ. ಆಪ್

عَلِيٍّ مُحَمَّدٍ ನೆ ಫರ್ಮಾಯಾ : ಆಪ್ ಬಯಾನ್ ಕೀಜಿಯೆ. ಡಾಕ್ಟರ್ ಸಾಹಿಬ್ ನೆ ಮಸ್ಅಲಾ ಪೇಶ್ ಕಿಯಾ ಇಮಾಮೆ ಅಹಲೆ ಸುನ್ನತ್ عَلِيٍّ مُحَمَّدٍ ನೆ ಫಿರನ್ ಉಸ್ ಕಾ ಜವಾಬ್ ಇರ್ಶಾದ್ ಫರ್ಮಾ ದಿಯಾ, ಜವಾಬ್ ಸುನ್ ಕರ್ ಡಾಕ್ಟರ್ ಸಾಹಿಬ್ ಸಕ್ತೆ ಮೇಂ ಆ ಗಯೆ ಔರ್ ಬಿ ಇಖ್ತಿಯಾರ್ ಬೋಲ್ ಉಲೆ ಕಿ ಆಪ್ ತಕ್ ಇಲ್‌ಮೆ ಲದುನ್ನಿ (ಯಾ'ನಿ ಅಲ್ಲಾಹ್ ತಲ್ಲಾ ಕಿ ತರಫ್ ಸೆ ಬರಾಹೆ ರಾಸ್ತ್ ಮಿಲ್‌ನೆ ವಾಲೆ ಇಲ್‌ಮ್) ಕಾ ಸುನ್‌ತೆ ತೋ ಥೆ ಮಗರ್ ಆಪ್ ಆಂಖಾಂ ಸೆ ದೇಖ್ ಆಯಾ. ಮೈಂ ತೋ ಇನ್ ಮಸ್ಅಲೆ ಕೆ ಹಲ್ ಕೆ ಅಯೆ ಜರ್ಮನಿ ಜಾನೆ ಕಾ ಅಜ್ಹಮ್ ಬಲ್ ಜಝಮ್ ಕರ್ ಚುಕಾ ಥಾ ಮಗರ್ ಹಜ್ಜರತ್ ಅಲ್ಲಾಮಾ ಸಯ್ಯಿದ್ ಸುಲೇಮಾನ್ ಅಶ್‌ರಫ್ ಸಾಹಿಬ್ ಕಾದಿರೀ ರ-ಝಾವೀ عَلِيٍّ مُحَمَّدٍ ನೆ ಮೇರಿ ರಹ್‌ಬರಿ ಫರ್ಮಾಯಿ. ಇಮಾಮೆ ಅಹಲೆ ಸುನ್ನತ್ عَلِيٍّ مُحَمَّدٍ ನೆ ಅಪ್ನಾ ಏಕ್ ಕ್ಲಮಿ ರಿಸಾಲಾ ಮಂಗ್‌ವಾಯಾ ಜಿಸ್ ಮೇಂ ಅಕ್‌ಸರ್ ಮುಸಲ್ಲಸೌಂ ಔರ್ ದಾಯಿರೌಂ ಕಿ ಶಕ್‌ಲೇಂ ಬನೀ ಹುಯೀ ಥೀಂ, ಡಾಕ್ಟರ್ ಸಾಹಿಬ್ ಬಹರೆ ಹೈರತ್ ಮೇಂ ಗ್ರರ್ ಹುಯೆ ಜಾ ರಹೆ ಥೆ. ಕಹನೆ ಲಗಿ : ಮೈಂ ನೆ ತೋ ಉಸ್ ಇಲ್‌ಮ್ ಕೋ ಹಾಸಿಲ್ ಕರ್ನೆ ಕೆ ಅಯೆ ಮುಲ್ಕ್ ಬ ಮುಲ್ಕ್ ಸಫರ್ ಕಿಯಾ, ಬಡಾ ರುಪಿಯಾ ಖರ್ಚ್ ಕಿಯಾ, ಯೂರುಪಿಯನ್ ಅಸಾತಿಫಾ ಕಿ ಜೂತಿಯಾಂ ಸೀಧಿ ಕೀಂ ತಬ್ ಕುಛ್ ಮಾ'ಲೂಮಾತ್ ಹುಯೀಂ ಮಗರ್ ಆಪ್ ಕೆ ಇಲ್‌ಮ್ ಕೆ ಆಗಿ ತೋ ಮೈಂ ಮಹಜ್ಜ್ ಏಕ್ ತಿಫಾಲೆ ಮಕ್‌ತಬ್ (ಯಾ'ನಿ ಮದ್‌ರಸೆ ಕಾ ಬಜ್ಜಾ) ಹೂಂ. ಏಹ್ ತೋ ಇರ್ಶಾದ್ ಫರ್ಮಾಯಿಯೆ, ಇನ್ ಫನ್ ಮೇಂ ಆಪ್ ಕಾ ಉಸ್‌ತಾದ್ ಕೌನ್ ಹೈ? ಫರ್ಮಾಯಾ : ಕೋಯಿ ಉಸ್‌ತಾದ್

ಫರ್ಮಾನೆ ಮುಹಾಫಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜನ್ಮ ನೆ ಮುರ್ದಾ ಪರ್ ಏಕ್ ಬಾರ್ ದುರಾದ

ಪಾಕ್ ಪಠಾ ಅಲ್ಲಾಹ್ غَزَّوَجَلَّ ಉನ್ ಪರ್ ದಸ್ ರಹಮತೇಂ ಭೇಜತಾ ಹೈ. (೧)

ನಹೀಂ. ಅಪ್‌ನೆ ವಾಲದೆ ಮಾಜಿದ್ صَلَّى اللهُ تَعَالَى عَلَيْهِ نೆ ಚಾರ್ ಕಾಯಿದೆ ಜಮ್‌ಅಲ್, ತಫಾರೀಕ್, ಫಿರ್‌ಬ್ ಔರ್ ತಕ್‌ಸೀಮ್ ಇನ್ ಅಯೆ ಸೀಖೆ ಥೆ ಕಿ ತರ್‌ಕೆ (ಯಾನ್ ವಿರಾಸತ್) ಕೆ ಮಸಾಯಿಲ್ ಮೇಂ ಇನ್ ಕಿ ಫಿರೋತ್ ಪಡ್‌ತಿ ಹೈ. ಶರ್‌ಹೆ ಚುಗ್‌ಮೀನಿ ಶುರೂಫ್, ಹೀ ಕಿ ಥಿ ಕಿ ವಾಲದ್ ಸಾಹಿಬ್ صَلَّى اللهُ تَعَالَى عَلَيْهِ ನೆ ಫರ್ಮಾಯಾ : ಕ್ಯೂಂ ವಕ್‌ತ್ ಫಾಯಿಲ್, ಕರ್‌ತೆ ಹೋ ಸರ್‌ಕಾರೆ ಮದೀನಾ ಮುನ್ಸತ್ ಕೆ ದರ್‌ಬಾರ್ ನೆ ಏಕ್ ಉಲೂಮ್ ತುಮ್ ಕೋ ಮುದ್ ಹಿ ಸಿಖಾ ದಿಯೆ ಜಾಯೇಂಗೆ. ಚುನಾಂಚೆ ಆಪ್ ಜೋ ಕುಫ್ ಮುಲಾ-ಹಫ್ಲಾ ಫರ್ಮಾ ರಹೇ ಹೈಂ ಏಕ್ ಸಬ್ ಸರ್‌ಕಾರೆ ರಿಸಾಲತ್ ಮಲ್ಲಬ್ صَلَّى اللهُ تَعَالَى عَلَيْهِ وَآلِهِ وَسَلَّمَ ಹಿ ಕಾ ಕರಮ್ ಹೈ.

ಮುಹಾಫಫಾಲ್ ಜೀಹಾದ್ ಕೆ ಜಿಹಾದ್ ಭಿ ಥೆ ಜೆಜಿದಾ ಜೆಜಿದಾ

ನಬೀ ಕೆ ಇಫ್‌ತ್ ನೆ ಹಲ್ ಕರ್ ದಿಯೆ ಜೋಜಿದಾ ಜೋಜಿದಾ

ದಾಕ್‌ಟರ್ ಸರ್ ಫಿರ್‌ಯಾವುದ್ದೀನ್ ಸಾಹಿಬ್ ಪರ್ ಇಮಾಮೆ ಅಹಲ್

ಮುನ್ಸತ್ صَلَّى اللهُ تَعَالَى عَلَيْهِ ಕಿ ಜಲಾಲತೆ ಇಲ್‌ಮಿ ಔರ್ ಮುಶ್ ಮುಲ್‌ಕಿ ಕಾ ಇನ್ ಕದರ್ ಅಸರ್ ಹುವಾ ಕಿ ಉನ್‌ಹಾಂ ನೆ ಸೌಮ್ ವ ಸಲಾತ್ ಕಿ ಪಾಬಂದಿ ಶುರೂಫ್, ಕರ್ ದಿ ಔರ್ ಚಹರೆ ಪರ್ ದಾಫಿ ಮುಬಾರಕ್ ಭಿ ಸಜಾ ಅ. (ಮುಲಖ್ಫಾನ್ ಅಫ್ ಹಯಾತೆ ಆಲಾ ಹಫ್ಲರತ್, ಜ.1, ಸ.222, 229) ಅಲ್ಲಾಹ್ غَزَّوَجَلَّ ಕಿ ಉನ್ ಪರ್ ರಹಮತ್ ಹೋ ಔರ್ ಉನ್ ಕೆ ಸದಕ್, ಹಮಾರಿ ಮಫ್‌ಫಿರತ್ ಹೋ.

أَمِينٍ بِجَاهِ النَّبِيِّ الْأَمِينِ صَلَّى اللهُ تَعَالَى عَلَيْهِ وَآلِهِ وَسَلَّمَ

ನಿದಾಹೆ ವಅಲೆ ಮೇಂ ಫೋಹ್ ತಾಸೀರ್ ದೇಖ

ಬದಲ್‌ತಿ ಹಫ್ಲಾದ್ ಕಿ ತಕ್‌ಬೀರ್ ದೇಖ

صَلُّوا عَلَى الْحَبِيبِ! صَلَّى اللهُ تَعَالَى عَلَى مُحَمَّدٍ

ಮುನ್ಸತ್ ಆಲಾ ಹಫ್ಲರತ್ صَلَّى اللهُ تَعَالَى عَلَيْهِ

ತೂ ನೆ ಬಾತಿಲ್ ಕೋ ಮಿಟಾಯಾ ಅಯ್ ಇಮಾಮ್ ಅಹ್ಮದ್ ರಫ್ಲಾ ದೀನ್ ಕಾ ಡಂಕಾ ಬಜಾಯಾ ಅಯ್ ಇಮಾಮ್ ಅಹಮದ್ ರಫ್ಲಾ ದಾರೆ ಬಾತಿಲ್ ಔರ್ ಫಿರೋಲಾತ್ ಹಿಂದ್ ಮೇಂ ಥಾ ಜಿನ್ ಫಡೀ ತೂ ಮುಜದ್ದಿದ್ ಬನ್ ಕೆ ಆಯಾ ಅಯ್ ಇಮಾಮ್ ಅಹಮದ್ ರಫ್ಲಾ ಅಹಲೆ ಮುನ್ಸತ್ ಕಾ ಚಮನ್ ಸರ್ ಸಬ್‌ಫ್ ಥಾ ಶಾದಾಬ್ ಥಾ ಔರ್ ರಂಗ್ ತುಮ್ ನೆ ಚಠಾಯಾ ಅಯ್ ಇಮಾಮ್ ಅಹಮದ್ ರಫ್ಲಾ

ಪರಮಾನಂದ ಮುಹಮ್ಮದ್ : صَلَّى اللهُ تَعَالَى عَلَيْهِ وَآلِهِ وَسَلَّمَ : ಜೋ ಶಹಾನ್ ಮುಝ್ ಪರ್ ದುರೂದ ಪಾಕ್

ಪಠನಾ ಭೂಲ್ ಗಯಾ ವೊಹ್ ಜನ್ನತ್ ಕಾ ರಾನ್ತಾ ಭೂಲ್ ಗಯಾ. (۱۰/۱)

ತೂನೆ ಬಾತಿಲ್ ಕೋ ಮಿಟಾ ಕರ್ ದೀನ್ ಕೋ ಬಖ್ಶಿ ಜಿಲಾ
 ಸುನ್ನತೆಂ ಕೋ ಪಿರ್ ಜಿಲಾಯಾ ಅಯ್ ಇಮಾಮ್ ಅಹಮದ್ ರಜಾ
 ಅಯ್ ಇಮಾಮೆ ಅಹಲೆ ಸುನ್ನತ್ ! ನಾಯಿಬೆ ಶಾಹೆ ಉಮಮ್ !
 ಕೀಜಯೆ ಹಮ್ ಪರ್ ಭಿ ಸಾಯಾ ಅಯ್ ಇಮಾಮ್ ಅಹಮದ್ ರಜಾ
 ಇಲ್ಮಾ ಕಾ ಚಶಮಾ ಹುವಾ ಹೈ ಮೌಜ-ಝನ್ ತಹರೀರ್ ಮೇಂ
 ಜಬ್ ಕಲಮ್ ತೂ ನೆ ಉಠಾಯಾ ಅಯ್ ಇಮಾಮ್ ಅಹಮದ್ ರಜಾ
 ಹಶರ್ ತಕ್ ಜಾರಿ ರಹೇಗಾ ಪೈಜ್ ಕ್ಯಾಂ ಕಿ ತುಮ್ ನೆ ಹೈ
 ಪೈಜ್ ಕಾ ದರಿಯಾ ಬಹಾಯಾ ಅಯ್ ಇಮಾಮ್ ಅಹಮದ್ ರಜಾ
 ಹೈ ಬ ದರ್ಗಾಹೆ ಖೂದಾ ಅತ್ತಾರೆ ಆಜಿಜ್ ಕಿ ದುಆ.
 ತುಮ್ ಪೆ ಹೋ ರಹಮತ್ ಕಾ ಸಾಯಾ ಅಯ್ ಇಮಾಮ್ ಅಹಮದ್ ರಜಾ

صَلُّوا عَلَيَّ الْحَيِّبِ ! صَلَّى اللهُ تَعَالَى عَلَيَّ مُحَمَّدٍ

ಏಹ್ ಬಿಹಾಲಾ ಪಠ್ ಕರ್ ದೋಹಾದೆ ಕೋ ದೇ ಬೀಜಯೆ

ಶಾದಿ ಗ್ರಮೀ ಕಿ ತಕ್ರೀಬಾತ್, ಇಜ್ತಿಮಾಆತ್, ಆ'ರಾನ್ ಔರ್
 ಜುಲೂನೆ ಮೀಲಾದ್ ವಗೈರಾ ಮೇಂ ಮಕ್-ತ-ಬತುಲ್ ಮದೀನಾ
 ಕೆ ಶಾಯೀಱ್ ಕದಾ ರಸಾಯಿಲ್ ಔರ್ ಮ-ದನೀ ಫೂಲೆಂ ಪರ್
 ಮುಶ್ತಮಿಲ್ ಪೆಮ್ಫಲೆಟ್ ತಕ್ಸೀಮ್ ಕರ್ ಕೆ ಸವಾಬ್
 ಕಮಾಯಿಯೆ, ಗಾಹಕೆಂ ಕೋ ಬ ನಿಯ್ಯತೆ ಸವಾಬ್ ತೊಹ್ಫೆ
 ಮೇಂ ದೇನೆ ಕೆ ಆಯೆ ಅಪ್ನಿ ದುಕಾನೆಂ ಪರ್ ಭಿ ರಸಾಯಿಲ್
 ರಖ್ನೆ ಕಾ ಮಾ'ಮೂಲ್ ಬನಾಯಿಯೆ, ಅಖ್ಬಾರ್ ಫರೋಶೆಂ
 ಔರ್ ಬಜ್ಜೆಂ ಕೆ ಜುರಿಯೆ ಅಪ್ನಿ ಮಹಲ್ಲೆ ಕೆ ಫರ್ ಫರ್ ಮೇಂ
 ಮಾಹಾನಾ ಕಮ್ ಅಜ್ ಕಮ್ ಏಕ್ ಅದ್ದದ್ ಸುನ್ನತೆಂ ಭರಾ
 ರಿಸಾಲಾ ಯಾ ಮ-ದನೀ ಫೂಲೆಂ ಕಾ ಪೆಮ್ಫಲೆಟ್ ಪಹುಂಜಾ
 ಕರ್ ನೇಕಿ ಕಿ ದಾ'ವತ್ ಕಿ ಧೋಮೇಂ ಮಜಾಯಿಯೆ ಔರ್ ಖೂಬ್
 ಸವಾಬ್ ಕಮಾಯಿಯೆ.

ತಾಲಿಬೆ ಗ್ರಮೀ ಮದೀನಾ ವ
 ಬಕ್ಸಿಱ್ ವ ಮಫ್ಫಿರತ್ ವ
 ಬೆ ಹಿನಾಬ್ ಜನ್ನತುಲ್ ಫಿರ್ದೌಸ್
 ಮೇಂ ಆಕ್ರಾ ಕಾ ಪಡೌಸ್





الحمد لله رب العالمين واشكروا على نعمة التمسكين انما يتقوا بالله من التمسكين الرحمن باسم الله الرحمن الرحيم


ಸುನ್ನತ್ ಕ ಬಹಾರೇಂ

ಪ್ರವಚನಗಳಲ್ಲಿ ತರ್ಜುಮಾ ಕೊಡಲಾಗಿದೆ. ಕುರ್ಆನು ಸುನ್ನತ್ ಕ ಅಲಮ್ ಗೀರ್ ಗೈರ್ ನಿಯಾಸಿ ದಾ'ವತ್ ಇಸ್ಲಾಮಿ ಕೆ ಮಹಕೆ ಮಹಕೆ ಮ-ದನೀ ಮೂಹಿಲ್ ಮೇಂ ಬ-ಕರ್ತತ್ ಸುನ್ನತೇಂ ನಿಜಾ ಹಿರ್ ನಿಯಾಯಿ ಜಾತಿ ಹೈಂ. (ಅಪ್ನಿ ದೇವಾಂ ಕೆ ಪಟ್ತಾತಾದಾಂ ಇಹ್ ತಿಯಾ ಕಾ ಪ'ಲಾನ್ ಇನ್ ತರಹ್ ಕಿಜಾಯೆ. ಮ-ಸ-ಲನ್ ; ಪುಟಲ ವಾಲೆ ಕೆಹೇಂ) ಹರ್ ಜುಮೇ'ರಾತ್ ಕೋ ಮಸ್ಜಿದ್ ಜಾಲಾ, ಸದರ್ ನೋಖಾ, ಪುರಾನಿ ಪುಟಲ ಮೇಂ, ಇಶಾ ಕೆ ಸಮಾಜ್ ಕೆ ಪಾ'ದ್ ಹೋಸೆ ವಾಲೆ ಸುನ್ನತಾಂ ಫರ ಇಹ್ ತಿಯಾ ಮೇಂ ಸಾರಿ ರಾತ್ ಗುಜಾರಾನೆ ಕೆ ಮ-ದನೀ ಇಲ್ ತಿಯಾ ಹೈ. ಅತಿಶಯೆ ರಸೂಲ್ ಕೆ ಮ-ದನೀ ಸಾಕಲೆಂ ಮೇಂ ಸುನ್ನತಾಂ ಕೆ ತರ್ಜುಮಾತ್ ಕೆ ಅಯೆ ಸಭರ್ ಹಿರ್ ರೋಖಾಜಾ ಕರ್ತ ಮದೀನಾ ಕೆ ಖರಿಯೆ ಮ-ದನೀ ಇಸ್ಲಾಮಾತ್ ಕಾ ಕಾರ್ಡ್ ಮಲ್ ಕರ್ ಕೆ ಹರ್ ಮ-ದನೀ ಮೂಹ್ ಕೆ ಇಹ್ ತಿಯಾಯಿ ದರ್'ಂ ದಿನ್ ಕೆ ಅಂದರ್ ಅಂದರ್ ಅಪ್ನಿ ಯೆಪಾಂ ಕೆ ಜಮಾ'ದಾರ್ ಕೋ ಒಮಾಳಿ ಕರ್ತಾನೆ ಕಾ ಮಾ'ಮೂಲ್ ಬನಾ ಲಜಾಯೆ. ಪ್ರವಚನಾಂ ಇನ್ ಕೆ ಬ-ರ-ಕತ್ ನೆ ಪಾಪಂದೆ ಸುನ್ನತ್ ಬನ್ಸೆ, ಗುಣಾಂ ನೆ ಸಭರ್ತತ್ ಕರ್ನಿ ಹಿರ್ ಲೇಮಾನ್ ಕೆ ಕಿಜಾಜತ್ ಕೆ ಅಯೆ ಕುರ್ತಾನೆ ಕಾ ಫೆಹತ್ ಬನೇಗಾ.

ಹರ್ ಇಸ್ಲಾಮಿ ಪಾಂಚಿ ಅಪ್ನಾ ಪಪ್ ಮ-ದನೀ ಫೆಹತ್ ಬನಾಯೆ ಕೆ ಮುರ್ದು ಅಪ್ನಿ ಹಿರ್ ಸಾರಿ ದುನ್ಯಾ ಕೆ ಲೋಗಾಂ ಕೆ ಇಸ್ಲಾಹ್ ಕೆ ಕೋಶಿಲ್ ಕರ್ನಿ ಹೈ. ಪ್ರವಚನಾಂ ಇನ್ ಅಪ್ನಿ ಇಸ್ಲಾಹ್ ಕೆ ಕೋಶಿಲ್ ಕೆ ಅಯೆ ಮ-ದನೀ ಇಸ್ಲಾಮಾತ್ ಪರ್ ಅಮಲ್ ಹಿರ್ ಸಾರಿ ದುನ್ಯಾ ಕೆ ಲೋಗಾಂ ಕೆ ಇಸ್ಲಾಹ್ ಕೆ ಕೋಶಿಲ್ ಕೆ ಅಯೆ ಮ-ದನೀ ಸಾಕಲೆಂ ಮೇಂ ಸಭರ್ ಕರ್ತಾನಾ ಹೈ. ಪ್ರವಚನಾಂ ಇನ್.

ಮಕ್-ತ-ಬಹಲ್ ಮದೀನಾ ಕೆ ಶಾಬೇಂ

- ಬೆಂಗಳೂರು : 13, ಪ್ಲಾಸೆ'ರತ್ ಜಲಾಲ್ ಕಾಂಪ್ಲೆಕ್ಸ್, ವಿಲ್ಲುಜಾ ಗಾಡನ್, ಎ.ಸಿ.ಪೋಸ್ಟ್, ಬೆಂಗಳೂರು (08088264783)
- ಹೈದರಾಬಾದ್ : ದೋಲ್-ಮುರಾ, ಪಾನಿ ಕೆ ಒಂಕಿ, ಹೈದರಾಬಾದ್ (040)24572786
- ಅಹ್ಮದಾಬಾದ್ : ಸಿಲೆಕ್ಟ್ ಪೆನ್, ಅಲಫ್ ಕೆ ಮಸ್ಜಿದ್ ಕೆ ಸಾಮೆನ್, ಪಾಲ್ ಪಾಝಾರ್, ತೀನ್ ದೆಲ್ವಾಜಾ, ಅಹ್ಮದಾಬಾದ್ (79-25309168)
- ಮುಂಬಯಿ : 19-20, ಮುಹಮ್ಮದ್ ಆಲ ರೋಡ್, ಮಂದವಿ ಪೋಸ್ಟ್ ಅಫೀಸ್ ಕೆ ಸಾಮೆನ್, ಮುಂಬಯಿ (022) 23454429
- ದೆಹಲಿ : 421, ಮಲ್ಯಾ ಮಹಲ್, ಉರ್ಮ್ ಮೋಲೆ'ಡ್, ಜಾಮಿಯಾ ಮಸ್ಜಿದ್, ದೆಹಲಿ (011) 23284560


ಎ.ಹೆ.ಮುಧೋಲ್ ಕಾಂಪ್ಲೆಕ್ಸ್, ಎ.ಹೆ.ಮುಧೋಲ್ ರೋಡ್, ಹೈದರಾಬಾದ್, ಮರಾನಿ ಪುಟಲ - 500024, ಕರ್ನಾಟಕ.
 Ph : 0838-3244860 E-mail : maktaba.imadinahubli@gmail.com website : www.dawateislami.net